



BANGALORE UNIVERSITY

**Department of Environmental
Science**

Jnanabharathi, Bangalore – 56

☎ 080-2296 1365 (O)
080-23473349 (R)
09886490778 (M)

Email: nagenvi@gmail.com

bangaloreuniversity.karnataka.gov.in

CERTIFICATE

This is to certify that “Environment, Green & Energy Audit” have been carried out at Kannada University, Hampi campus by the expert team members from Department of Environmental Science, Bangalore University, Bangalore for the academic year 2018-19 to 2023-24 as per the NAAC accreditation requirements. The system present at the University have been verified and accepted. The efforts taken by the management & faculty towards Environment protection and implementation of Sustainability practices is highly appreciated and commendable

Bealup
21/02/2025
(B. C. NAGARAJA)


Dr. B.C. NAGARAJA Ph.D.
PROFESSOR
Dept. of Environmental Science
Bangalore University
Bengaluru - 560 056.

GREEN, ENERGY AND ENVIRONMENT AUDIT REPORT (2018-2024)



KANNADA UNIVERSITY, HAMPI

Audit Conducted and Submitted by



Dr B C Nagaraja, Professor
Department of Environmental Science, Bangalore University

Audit Team

Audit Leader: Dr B C Nagaraja, Professor

Department of Environmental Science, Bangalore University, Bengaluru

Team Members

Dr Kumaraswamy T R, Assistant Professor

School of Law, Governance and Public Policy, Chanakya University, Bengaluru

Mr. Prakul T V

M.Sc. Environmental Science

About University

Kannada University is established through the Kannada University Act, 1991. University is located in Hampi. Hampi is an important historical site belonging to Vijayanagar Kingdom and is situated in Hosapete Taluk of Bellary District. Vijayanagara Kingdom has been the icon of Kannada identity and has inspired the Karnataka unification movement. In other words, Hampi is symbolically representing the unified Karnataka. Besides, Hampi is the treasure house of Indian Architecture and has been recognized by UNESCO as a World Heritage Centre. Founders of Kannada University were not only specific about the location of the university; they had the intention of establishing a unique university – unique in terms of purpose, in terms of language, in terms of definition of knowledge and in terms of jurisdiction.

The demand for such a university was there in Karnataka since the mid-1980s. The Government of Karnataka established a commission under the chairmanship of Sadashiva Wodeyar to look into the demand. This Committee after consulting various intellectuals, education experts, political thinkers, social activists, literary personalities and representatives of people came out with a report and recommended the establishment of the much-needed Kannada University.

The primary objective of the University is to conduct multidisciplinary and interdisciplinary research on various aspects of Karnataka and Kannada. Other universities produce and impart knowledge in English and this has created a gap between universities and society. In order to bridge this gap university initially produced knowledge in Kannada. However later on University understood that it is not simply a problem of language; rather it is much more complex issue involving theories, methods, concepts and research communities. In the process now we do not confine our definition of knowledge to the definition given by science. We have expanded it to take into account the non-science definition and understanding of knowledge found in our own and other cultures. University doesn't have a regional and disciplinary jurisdiction unlike other universities. Its research programs break the disciplinary boundaries to create new grounds in knowledge production. All these special features of the university are represented in the below given vision, mission and value framework of the university.

Vision of the University

- To be a premiere institute in the world specializing in Karnataka Studies.
- To Produce and disseminate all knowledge in Kannada.
- To explore the diverse ethos and culture of Karnataka and sustain it as a pluralistic society.

GREEN AUDIT

A green audit is a systematic evaluation of an organization's operations, practices, and policies to identify areas for improvement in terms of environmental sustainability and resource efficiency. It is also known as a sustainability assessment or environmental impact assessment. The primary objectives of a green audit include identifying areas of environmental impact, measuring resource consumption, and developing strategies to minimize negative effects and maximize sustainability

In this context, the Green Campus Audit becomes a systematic tool for managing the college's environment, emphasizing sustainability, and nurturing an eco-friendly culture within the city. The goal is to blend environmentally sound practices with education, encouraging sustainable behaviours and integrating user-friendly technology within the campus.

To achieve this, the audit emphasizes maintaining a green landscape within the urban setting, encompassing a diverse array of trees, plants, lawns, and shrubs. This reduces pollution and aids in conserving biodiversity, managing landscapes, implementing proper water irrigation, and preserving natural topography within the city environment.

Green audits are important because they help businesses and colleges to:

- Remain compliant with state and federal regulations, and avoid fines or other penalties
- Create safer working conditions
- Reduce their impact on the world around them
- Ensure the best environmental sustainability practices
- Lower the risk of health risks and dangers to people on the learning site
- Adhere to norms and standards of environmental management systems
- Determine the best grades from the National Assessment and Accreditation
- Evaluate their environmental impact, raise awareness about sustainability, and enhance their reputation
- Drive sustainable practices, reduce costs, and foster a culture of environmental responsibility

OBJECTIVES OF GREEN AUDIT

A Green Audit of an institution has become increasingly important for self-assessment in recent years, as it indicates the organization's engagement in tackling contemporary environmental challenges. The organisation has endeavoured to maintain our surroundings clean since its inception. As a result, the current green audit's purpose is to identify, measure, explain, and prioritise an environmental sustainability framework that adheres to applicable rules, policies, and standards. The following are the primary purposes of doing a Green Audit:

- To raise awareness among stakeholders about the importance of environmental degradation and conservation in accordance with the organization's Environmental Management Systems and Environmental Legislation.
- To provide stakeholders with baseline information regarding the campus's eco-friendly environment in order to ensure future sustainability.
- To link flora and fauna with environmental sustainability in audit sites in order to ensure a healthy environment for the institution's stakeholders.
- To reduce resource consumption, the 'Water conservation policy', 'Waste management policy,' and 'Green campus and Environment policy' must be followed.

BIODIVERSITY ASSESMENT

Estimation of tree biomass can be done with the help of indirect non-destructive method using allometric equations with measurable parameters are used for quantifying the biomass of a tree. The method uses diameter at breast height (DBH) for the estimation of the aboveground, below ground biomass for its strong correlations with the tree diameter. Additionally, a simple model which needs only the diameter as input has also been accepted as an effective method for the purpose of determining above-ground biomass.

CARBON SEQUESTRATION

Carbon sequestration is the natural process through which carbon dioxide (CO₂) is captured and stored in various ecosystems, primarily through the growth of plants and trees. This process plays a critical role in mitigating climate change by reducing the concentration of greenhouse gases in the atmosphere. Plants absorb CO₂ during photosynthesis, converting it into biomass—such as leaves, stems, and roots—where it can remain for years, decades, or even centuries. Various ecosystems, including forests, grasslands, and wetlands, differ in their capacity for carbon storage, making it essential to identify and protect high-biomass areas. Effective carbon sequestration not only contributes to climate change mitigation but also supports biodiversity, enhances soil health, and improves overall ecosystem resilience. Understanding the dynamics of carbon sequestration is crucial for developing strategies aimed at increasing carbon storage and promoting sustainable land management practices.

Advantages of Carbon Sequestration

By absorbing extra carbon dioxide from the atmosphere, carbon sequestration prevents the occurrence of climate change. The deep injection is feasible since the gas can be easily liquefied and transmitted easily through pipelines. Deep injection of carbon dioxide improves the extraction of fuels like oil and methane from their reserves in addition to removing excess pollutants from the air. In the foreseeable future, coal is not anticipated to be totally replaced by renewable energy sources like solar and wind. Yet, carbon sequestration may make it possible to lower emissions by 80% to 85% while still using fossil fuels. There haven't been any events of carbon dioxide leaking out from the injection site, and it won't happen for 1000 years.

Carbon Sequestration Data Plot Wise

This table presents the carbon sequestration data across various quadrat plots, highlighting total biomass, carbon content, and the amount of carbon sequestered tonne per hectare.

Sl. No	Quadrat Plot Name	Total Biomass (tonne/ha)	Carbon Content (tonne/ha)	Carbon Sequestered (tonne/ha)
01	Giriseme (Tribal Studies)	115.9144	57.9572009	212.7029273
02	Nerale Plot	370.3732	185.1866078	679.6348506
03	Teak Plot	217.5615	108.7807682	399.2254194
04	Tamarind plot	329.7855	164.8928	605.1565
05	Sample Plot 1	222.1748	111.0874	407.6907
06	Sample Plot 2	127.1208	63.5604	233.2667
07	Sample Plot 3	57.00062	28.50031	104.5961
08	Sample Plot 4	110.9604	55.48021	203.6124
Average		193.8614	96.93071	355.7357

The average carbon sequestered (tonne/ha) is 355.7357 in the university campus. The Nerale Plot exhibits the highest carbon sequestration capacity at 679.63 tonnes/ha, indicating a significant potential for carbon storage. Plots with greater total biomass generally correlate with higher carbon content and sequestration, emphasizing the importance of biomass density in carbon capture. Sample Plot 3 has the lowest carbon sequestered, highlighting potential areas for improvement in biomass management. This data highlights the importance of certain types of vegetation in fighting climate change. Areas with more biomass (like trees and plants) tend to absorb more carbon dioxide. By understanding which plots are most effective, we can make better decisions about land use and conservation to enhance carbon storage and mitigate climate change effects.

Fruit And Horticulture Tree Species

SL No	Scientific Name	Common Name	Family
1	Mangifera indica	Mango tree	ANACARDIACEAE
2	Psidium guajava	Guava Tree	MYRTACEAE
3	Syzygium cumini	Indian Blackberry	MYRTACEAE
4	Tamarindus indica	Tamarind Tree	CAESALPINIACEAE
5	Anacardium occidentale	Cashew-nut Tree	ANACARDIACEAE
6	Phyllanthus acidus	Star Gooseberry	EUPHORBIACEAE
7	Annona squamosa	Custard Apple	ANNONACEAE
8	Annona muricata	Prickly Custard Apple	ANNONACEAE
9	Ziziphus mauritiana	Common Jujube	RHAMNACEAE
10	Carissa carandas	Jasmine flowered Carissa	APOCYNACEAE
11	Cordia dichotoma	Indian Cherry	BORAGINACEAE
12	Muntingia calabura	Singapore Cherry	ELAEOCARPACEAE
13	Citrus aurantiifolia	Lime	RUTACEAE
14	Citrus limon	Lemon	RUTACEAE
15	Citrus maxima	Chakotra	RUTACEAE
16	Canthium coromandelicum	Wild jessamine	RUBIACEAE
17	Manilkara zapota	Sapota	SAPOTACEAE
18	Artocarpus heterophyllus	Jack Fruit Tree	MORACEAE
19	Carica papaya	Papaya	CARICACEAE
20	Ficus racemosa	Cluster Fig	MORACEAE
21	Ficus carica	Edible Fig	MORACEAE
22	Punica granatum	Pomegranate Tree	PUNICACEAE
23	Pithecellobium dulce	Manila Tamarind	MIMOSACEAE
24	Terminalia catappa	Indian Almond Tree	COMBRETACEAE
26	Phoenix dactylifera	Date Palm	ARECACEAE
27	Cocos nucifera	Coconut Palm	ARECACEAE
28	Moringa oleifera	Drumstick Tree	MORINGACEAE
29	Elaeis guineensis	Oil Palm	ARECACEAE
30	Areca catechu	Beetle nut Palm	ARECACEAE
31	Murraya koenigii	Curry Leaf Tree	RUTACEAE
32	Emblica officinalis	Indian Gooseberry	EUPHORBIACEAE
33	Musa accuminata	Bannana	MUSACEAE
34	Passiflora edulis	Passion fruit	PASSIFLORACEAE

This table presents an overview of various fruit and horticulture tree species, highlighting their scientific names, common names, and families. These species play significant roles in agriculture, horticulture, and ecosystems, providing fruits, timber, and other benefits.

Importance of Selected Species

1. **Mango (*Mangifera indica*):** Known as the "king of fruits," mangoes are rich in vitamins A and C, making them a valuable dietary addition.
2. **Guava (*Psidium guajava*):** High in dietary fibre and vitamin C, guavas are not only popular for their flavour but also for their health benefits.
3. **Tamarind (*Tamarindus indica*):** Widely used in cooking and traditional medicine, tamarind is also a source of tamarind pulp, which is a flavouring agent in many cuisines.
4. **Coconut (*Cocos nucifera*):** This versatile tree provides coconut water, milk, oil, and copra, with significant economic value.
5. **Jackfruit (*Artocarpus heterophyllus*):** Known for its unique flavour and texture, jackfruit is an important food source in many tropical regions and is also considered a meat substitute in vegetarian diets.

Many of these species contribute to biodiversity, providing habitats for various organisms. They also play essential roles in soil health and erosion control. For example, the Moringa tree (*Moringa oleifera*) is recognized for its rapid growth and ability to improve soil fertility. The cultivation of these fruit and horticultural species supports local economies through fruit production, export, and tourism (e.g., fruit festivals). Additionally, the trees contribute to agroforestry practices, enhancing agricultural productivity and sustainability.

The diversity of fruit and horticulture tree species listed in this report demonstrates their critical role in nutrition, economy, and ecology. As interest in sustainable agriculture and food security grows, these species will continue to be important assets in both local and global contexts. Ongoing research and conservation efforts are essential to maximize their benefits while preserving the ecosystems they inhabit.





Fruit And Horticulture Tree Species

Flowering Plants

The following table lists key flowering plant species, their scientific names, common names, and taxonomic families.

SL No	Scientific Name	Common Name	Family
1	<i>Jasminum sambac</i>	Jasmine	OLEACEAE
2	<i>Nyctanthes arbor-tristis</i>	Night Jasmine	OLEACEAE
3	<i>Delonix regia</i>	Gulmohar	CAESALPINIACEAE
4	<i>Caesalpinia pulcherrima</i>	Peacock flower	CAESALPINIACEAE
5	<i>Plumeria alba</i>	Temple tree	APOCYNACEAE
6	<i>Nerium oleander</i>	Indian Oleander	APOCYNACEAE
7	<i>Tabernaemontana divaricata</i>	Milk wood	APOCYNACEAE
8	<i>Rosa multiflora</i>	Rose	ROSACEAE
9	<i>Tecoma stans</i>	Yellow bells	BIGNONIACEAE
10	<i>Cascabela thevetia</i>	Yellow Oleander	APOCYNACEAE
11	<i>Bougainvillea spectabilis</i>	Paper flower	NYCTAGINACEAE
12	<i>Catharanthus roseus</i>	Periwinkle	APOCYNACEAE
13	<i>Hibiscus cannabinus</i>	Hibiscus	MALVACEAE
14	<i>Hamelia patens</i>	Hummingbird Bush	RUBIACEAE
15	<i>Ixora coccinea</i>	Red Ixora	RUBIACEAE
16	<i>Cassia javanica</i>	Pink Cassia	CAESALPINIACEAE
17	<i>Cassia auriculata</i>	Tanner's Cassia	FABACEAE
18	<i>Canna indica</i>	Indian Shot	CANNACEAE
19	<i>Lantana camara</i>	Lantana	VERBENACEAE
20	<i>Bauhinia purpurea</i>	Purple Orchid Tree	FABACEAE
21	<i>Polygonum chinense</i>	China box	POLYGONACEAE
22	<i>Cassia fistula</i>	Golden shower	AESALPINIACEAE
23	<i>Butea monosperma</i>	Flame of the forest	FABACEAE
24	<i>Crossandra infundibuliformis</i>	Tropic Flame Crossandra	ACANTHACEAE
25	<i>Millingtonia hortensis</i>	Akasha mallige	BIGNONIACEAE
26	<i>Magnolia champaca</i>	Champak	MAGNOLIACEAE
27	<i>Tithonia diversifolia</i>	Mexican Sunflower	ASTERACEAE
28	<i>Mussaenda philippica</i>	White Mussaenda	RUBIACEAE
29	<i>Allamanda cathartica</i>	Allamanda / golden trumpet	APOCYNACEAE
30	<i>Allamanda blachetii</i>	Purple flower	APOCYNACEAE

The flowering plants highlights their ecological roles, contributions to biodiversity, and potential environmental benefits. These plants not only enhance the aesthetic quality of landscapes but also provide vital ecological functions that support sustainability and environmental health.

Flowering plants play a crucial role in supporting local biodiversity. They provide essential habitats and food sources for various species, including pollinators such as bees, butterflies, and birds. For example, **Hamelia patens** (Hummingbird Bush) is particularly attractive to hummingbirds, while **Rosa multiflora** (Rose) supports a range of insects. Many flowering plants have extensive root systems that help prevent soil erosion and improve soil structure. Species like **Bauhinia purpurea** (Purple Orchid Tree) and **Cassia fistula** (Golden Shower) contribute to soil stability and fertility through their organic matter.

Flowering plants contribute to improved air quality by absorbing carbon dioxide and releasing oxygen through photosynthesis. Plants such as **Tecoma stans** (Yellow Bells) and **Bougainvillea spectabilis** (Paper Flower) can also filter pollutants from the air, enhancing urban environments. The presence of flowering plants enhances the beauty of landscapes, parks, and gardens, providing recreational spaces and improving the quality of life for communities. Plants like **Plumeria alba** (Temple Tree) and **Magnolia champaca** (Champak) are culturally significant and often used in traditional ceremonies.

Flowering plants, like all vegetation, play a vital role in sequestering carbon, helping to mitigate climate change. The presence of diverse flowering species in urban and rural areas can significantly contribute to carbon capture.



Flowering Plants

Medicinal Plants

The following table below shows the information about medicinal plants, including their scientific names, common names, and family classifications.

SL No	Scientific Name	Common Name	Family
1	Aloe vera	Aloe vera	LILIACEAE
2	Justicia adhatoda	Adhatoda	ACANTHACEAE
3	Emblica officinalis	Aonla	PHYLLANTHACEAE
4	Ocimum teniforum	Basil	LAMIACEAE
5	Ocimum sanctum	Ram tulsi	LAMIACEAE
6	Ocimum gratissimum	Vana tulsi	LAMIACEAE
7	Ocimum basilicum	Thai basil	LAMIACEAE
8	Centella asiatica	Brahma leaves	APIACEAE
9	Solanum nigrum	Black nightshade	SOLANACEAE
10	Cissus quadrangularis	Bone setter	VITACEAE
11	Datura metel	Thorn Apple	SOLANACEAE
12	Catharanthus roseus	Periwinkle	APOCYNACEAE
13	Costus pictus	Insulin Plant	COSTACEAE
14	Asparagus africanus	Asparagus	LILIACEAE
15	Tinospora cordifolia	Giloy	MENISPERMACEAE
16	Sauropus androgynus	Chikurmanis	EUPHORBIACEAE
17	Trachyspermum ammi	Ajwain plant	APIACEAE
18	Withania somnifera	Ashwagandha	SOLANACEAE
19	Bryophyllum pinnatum	Kidney plant	CRASSULACEAE
20	Phyllanthus urinaria	Bhumi amla	EUPHORBIACEAE
21	Leucas aspera	Thumbe	LAMIACEAE
22	Gymnema sylvestre	Sugar killer vine	ASCLEPIADACEAE

Medicinal plants have been utilized for centuries in various cultures for their therapeutic properties. This report highlights the significance of specific medicinal plants, their ecological roles, and the challenges they face in the environment. Medicinal plants are invaluable resources for both ecological health and human well-being. Protecting these plants requires concerted efforts in conservation, sustainable practices, and community involvement. By prioritizing the preservation of medicinal plants, we can ensure the continuation of their benefits for future generations.



Medicinal Plants



Forest Plant Species

Forests are rich ecosystems that house a diverse array of plant species. The species listed below represent a mix of tree types commonly found in tropical and subtropical regions. Each species has unique ecological and economic significance, ranging from timber production to medicinal uses.

SL No	Scientific Name	Common Name	Family
1	<i>Azadirachta indica</i>	Neem Tree	MELIACEAE
2	<i>Ficus benghalensis</i>	Banyan Tree	MORACEAE
3	<i>Ficus religiosa</i>	Peepal Tree	MORACEAE
4	<i>Ficus virens</i>	Spotted White Fig	MORACEAE
5	<i>Santalum album</i>	Sandalwood Tree	SANTALACEAE
6	<i>Holoptelea integrifolia</i>	Tabse	ULMACEAE
7	<i>Samanea saman</i>	Rain Tree	MIMOSACEAE
8	<i>Albizia lebbeck</i>	Siris Tree	FABACEAE
9	<i>Pongamia pinnata</i>	Honge	FABACEAE
10	<i>Tectona grandis</i>	Teak	VERBENACEAE
11	<i>Bauhinia purpurea</i>	Purple Orchid Tree	FABACEAE
12	<i>Hardwickia binata</i>	Hasina Mara	FABACEAE
13	<i>Prosopis juliflora</i>	Prosopis	FABACEAE
14	<i>Prosopis cineraria</i>	Banni Mara	MIMOSACEAE
15	<i>Albizia amara</i>	Tugli Mara	FABACEAE
16	<i>Terminalia catappa</i>	Indian Almond Tree	COMBRETACEAE
17	<i>Polyalthia longifolia</i>	Ashoka	ANNONACEAE
18	<i>Alstonia scholaris</i>	Blackboard Tree	APOCYNACEAE
19	<i>Melia dubia</i>	Hebbevu	MELIACEAE
20	<i>Borassus flabellifer</i>	Palmyra Palm	ARECACEAE
21	<i>Peltophorum pterocarpum</i>	Copper pod	CAESALPINIACEAE
22	<i>Eucalyptus globulus</i>	Eucalyptus	MYRTACEAE
23	<i>Agave americana</i>	Century Plant	AGAVACEAE
24	<i>Terminalia arjuna</i>	Arjun Tree	COMBRETACEAE
25	<i>Casuarina equisetifolia</i>	Wind tree	CASUARINACEAE
26	<i>Lawsonia inermis</i>	Henna	LYTHRACEAE
27	<i>Callistemon citrinus</i>	Bottle Brush	MYRTACEAE
28	<i>Vitex negundo</i>	Nergundi	ERBENACEAE
29	<i>Muntingia calabura</i>	Singapore Cherry	ELAEOCARPACEAE
30	<i>Thespesia populnea</i>	India tulip tree	MALVACEAE
31	<i>Terminalia elliptica</i>	Matti	COMBRETACEAE
32	<i>Bambusa vulgaris</i>	Bamboo	POACEAE
33	<i>Aegle marmelos</i>	Bael Tree	RUTACEAE
34	<i>Bombax ceiba</i>	Silk Cotton Tree	BOMBACACEAE
35	<i>Euphorbia tirucalli</i>	Pencil Bush	EUPHORBIACEAE
36	<i>Acacia nilotica</i>	Black Babool Tree	MIMOSACEAE
37	<i>Leucaena leucocephala</i>	Subaul	MIMOSACEAE

These species support a wide range of wildlife, providing habitat and food for various animals, insects, and birds. The presence of diverse flora is crucial for maintaining ecological balance. Several species like *Tectona grandis* (Teak) and *Eucalyptus globulus* (Eucalyptus) are significant for their high-quality timber. Others, such as *Azadirachta indica* (Neem), are valued for their medicinal properties and non-timber forest products. Trees such as *Prosopis juliflora* and *Acacia nilotica* play vital roles in preventing soil erosion and improving soil fertility, which is essential for sustaining agriculture and other land uses. Forests contribute to carbon sequestration, helping mitigate climate change impacts. Species with large canopies and dense foliage, like *Ficus benghalensis* (Banyan Tree), are particularly effective in this regard.

The forest plant species listed in this report are not only integral to the ecological framework but also provide numerous economic benefits. Conserving these species is essential for maintaining biodiversity, ensuring sustainable resource use, and protecting the environment. Promoting awareness and sustainable management practices will be crucial in safeguarding these vital natural resources for future generations.



Ornamental plants



Ornamental plants encompass a wide variety of species chosen for their decorative features, including flowers, foliage, and growth habits. These plants can be classified into several categories, such as trees, shrubs, and ground covers, each serving distinct purposes in gardens and landscapes.

SL No	Scientific Name	Common Name	Family
1	<i>Duranta repens</i>	Duranta	VERBENACEAE
2	<i>Araucaria cookii</i>	Christmas tree	ARAUCARIACEAE
3	<i>Cycas revoluta</i>	Fern Palm Cycad	CYCADACEAE
4	<i>Asplenium falcatum</i>	Ferns	ASPLENIACEAE
5	<i>Agave americana</i>	Century Plant	AGAVACEAE
6	<i>Clerodendrum inerme</i>	Glory Bower	VERBENACEAE
7	<i>Chlorophytum comosum</i>	Spider plant	ASPARAGACEAE
8	<i>Acalypha wilkesiana</i>	Acalypha	EUPHORBIACEAE
9	<i>Asparagus sprengeri</i>	Asparagus	ASPARAGACEAE
10	<i>Thuja occidentalis</i>	Thuja	CUPRESSACEAE
11	<i>Areca palm</i>	Palm	ARECACEAE
12	<i>Epipremnum aureum</i>	Money Plant	ARECACEAE
13	<i>Sansevieria trifasciata</i>	Snake plant	AGAVACEAE
14	<i>Dracaena stuckyi</i>	Dracaena	ASPARAGACEAE
15	<i>Aglaonema sps</i>	Aglaonema	AGAVACEAE
16	<i>Dracaena fragrans</i>	Corn plant	ASPARAGACEAE
17	<i>Dracaena reflexa</i>	Song of india	ASPARAGACEAE
18	<i>Dieffenbachia picta</i>	Dumb cane	ARACEAE
19	<i>Colocasia</i>	Elephant ear plant	ARACEAE

Ornamental plants are primarily selected for their visual appeal. They can enhance the beauty of residential gardens, public parks, and commercial landscapes, creating inviting and tranquil environments. Many ornamental plants, such as *Epipremnum aureum* (Money Plant) and *Sansevieria trifasciata* (Snake Plant), are known for their air-purifying properties. They can absorb pollutants and release oxygen, contributing to better indoor air quality.

Ornamental plants play a crucial role in enhancing the beauty and ecological health of environments. The species listed in this report represent a diverse group of plants valued for their aesthetic qualities and environmental benefits. Promoting the cultivation and preservation of ornamental plants can contribute to sustainable landscaping practices and enhance the quality of life in urban and rural settings. As interest in gardening and landscaping continues to grow, understanding and appreciating these plants will remain essential.





Field Visit Photos

THEME PARKS

Butterfly Theme Park

The Butterfly Theme Park at Kannada University campus is a beautiful and vibrant space that showcases nature's wonders. This park is home to around 64 different species of butterflies, each adding color and life to the surroundings. Some of the notable varieties found here include the Hasora Chromus, Spialia Galba, Graphium Sarpedon, Papilio Demoleus, Chilades Pandava, and Chilades Lajus. These butterflies can be seen fluttering around the lush greenery, creating a peaceful and enchanting atmosphere for visitors. The park not only offers a serene environment but also provides an opportunity to learn about the diverse species and their role in the ecosystem. It's a perfect spot for nature lovers and anyone interested in the beauty of butterflies.




Cactus Theme Park

The Cactus Theme Park at Kannada University campus is a unique and fascinating garden that showcases a wide variety of cactus plants. This park is home to several species, each with its distinct shape, size, and color. Some of the prominent varieties include the prickly pear, barrel cactus, and various types of succulents, all thriving in the dry, arid environment. Cactus plants are not only visually striking but also have several benefits. They are well-suited for water conservation, as they require minimal water, making them perfect for areas with limited rainfall. The park also highlights the ecological importance of cacti, as they play a role in preventing soil erosion and supporting local wildlife. Visitors to the park can enjoy the beauty of these resilient plants while learning about their environmental significance.



Nursery

The Nursery at Kannada University campus is a well-maintained space dedicated to growing a wide variety of plants, including ornamental plants, medicinal herbs, and flowering species. This nursery features plants like hibiscus, marigold, jasmine, aloe vera, and tulsi, among many others. These plants not only enhance the beauty of the campus but also provide various benefits. Ornamental plants beautify the surroundings, creating a peaceful and refreshing environment, while medicinal plants like aloe vera and tulsi offer health benefits to students and staff. The nursery also serves as an educational resource, offering valuable lessons on gardening, plant care, and sustainable practices. By growing and nurturing these plants, the nursery supports environmental conservation and encourages a greener, healthier lifestyle on campus.



ENERGY AUDIT

ENERGY AUDIT

An energy audit is a detailed assessment of how energy is used in a building or organization. It helps identify areas where energy is being wasted and suggests ways to improve efficiency. The audit involves inspecting systems like heating, cooling, lighting, and insulation to find energy-saving opportunities. Recommendations can include upgrading equipment, improving insulation, or changing behavior to reduce energy consumption. By conducting an energy audit, organizations can lower their energy bills, reduce their carbon footprint, and contribute to a more sustainable environment. It's a smart step toward saving money and using energy more wisely.

Energy audit at Kannada University, Hampi, Karnataka, was conducted from 01/01/2018 to 31/12/2024. The goal of the assessment was primarily to identify existing equipment operational performance to find energy-saving opportunities on the campus and provide a report that will help the college select and implement the solutions. The scope of the detailed energy audit includes all fuel and electrical energy consumption at the campus. It will help increase utility systems' energy efficiency and reliability without compromising occupants' safety and comfort conditions.


The process adopted for conducting the audit included basic data collection, measurement of major electrical and fuel energy parameters, analysis of data collected, and identification of specific energy-saving proposals. The report describes the analysis and investigations undertaken for all the Energy Conservation Measures (ECMs), evaluated during the audit. The college has put tenacious efforts towards achieving better efficiency in terms of energy.

The university has put tenacious efforts towards achieving better efficiency in terms of energy. The facility is conscious with regard to its Energy Efficiency Levels and they have initiated several measures to reduce the energy consumption. Some of the measures implemented include:

- Good use of natural day light in almost all the facility area offices and concise areas
- Installation of Solar panels in campus
- Installation of Energy Efficient LED Lights and power efficient equipment's in some areas of campus


Present Energy Scenario


The audit documented details of the various type of energy sources consumed in the college and its tariff structure. College is currently utilising electricity provided by GESCOM as a primary energy source to meet the requirement of lighting and other electrical loads. In addition to this, college also uses solar energy at a minimal stage. Details of different energy sources in show in the chart below



Electricity Bill Analysis

The analysis of electricity bills over the past six years reveals a noticeable decrease in electricity utilization trends, which can be directly attributed to the installation of solar panels and the adoption of power-efficient equipment across the university campus. This reduction in energy consumption is evident in the year-on-year comparison, showcasing the positive impact of these sustainability initiative.





Installation Of Solar Pannels

Installing solar panels in the Kannada University, Hampi, Karnataka and connecting them to the grid is a key step in reducing the campus's environmental impact and supporting sustainability. By using solar energy, the university generates clean, renewable power, which reduces its reliance on traditional electricity sources. Any extra energy produced can be sent back to the grid, creating a sustainable cycle that benefits both the university and the local community. This initiative not only helps cut down on energy costs in the long run but also shows the university's commitment to protecting the environment, conserving resources, and lowering carbon emissions. In the end, it makes the campus more self-sufficient, energy-efficient, and in line with global sustainability efforts.



Installation of Street LED Lights

The installation of energy-efficient street LED lights in the Kannada University campus is a significant step towards sustainability and cost savings. These LED lights consume less power compared to traditional streetlights, which helps reduce electricity bills and lower the campus's overall carbon footprint. Additionally, LED lights have a longer lifespan, meaning fewer replacements are needed, saving both money and resources in the long run. The bright, focused light provided by LEDs improves visibility and safety on the campus at night, creating a more secure environment for students and staff. Overall, this initiative not only promotes energy efficiency but also supports the university's commitment to being environmentally responsible.



Electricity from Diesel Generator (DG)

A DG set is kept to provide emergency power during the load-shedding period. The college maintains a logbook to record the DG set's diesel consumption and operational hours. The details of Diesel Generators are listed below in the table.

Sl No	PLACE	KWP
1	Kriyashakthi	30KWP
2	Library	30KWP
3	Hostels	40KWp
4	Adhyananga	30KWP
5	Nudi	20KWP



ENVIRONMENT AUDIT

Environmental Audit

Water Consumption

The primary source of water for Kannada University, Hampi, Karnataka comes from the Tungabhadra Right Bank Low Level Canal (Power Canal), with an approved supply of 2 cusecs of water per day for drinking purposes. This supply was approved by the Board in its 188th meeting on 27th September 2008, using Karnataka's allocated quota. In addition to this primary source, the university also relies on a secondary water source, which is borewell water, to meet its other water needs. The combination of these two sources ensures a steady and reliable supply of water for the university's daily operations. The details of borewells are listed below in the table.

SL NO	Location	No of borewells	Feet
01.	Kriyashakti	1	120
02.	Developmental Studies	1	120
03.	VC House	1	410
04.	Mantapa Building	1	120
05.	Hannina Thota	2	240
06.	Nursery	2	120

Solid Waste Management

Kannada University, Hampi, Karnataka, has put in place a thorough and effective solid waste management system that starts with waste segregation, an essential step in ensuring proper disposal and recycling. The university promotes eco-friendly practices and actively encourages the campus community to adopt methods that reduce environmental impact. A large portion of the waste generated on campus is either recycled or reused, significantly decreasing the amount of waste that would otherwise end up in landfills. Non-biodegradable waste, like wood, metal, and glass, is carefully collected and handed over to a waste contractor who ensures that it is disposed of or recycled responsibly. E-waste is also separated from other waste to ensure it is disposed of in an environmentally safe way.

To make waste segregation easier, the university has placed designated bins throughout the campus, making it simple for students, staff, and faculty to sort waste into categories such as biodegradable, non-biodegradable, recyclable, and e-waste. In addition to this, the local municipality (Kamalapura Municipality) collects waste daily, ensuring it is properly managed and removed. This organized approach not only keeps the campus clean but also contributes to the well-being of the local community by minimizing the environmental impact of waste.



Vermicomposting

Kannada University, Hampi, Karnataka, has set up a small vermicomposting unit on campus to manage organic waste in an eco-friendly way. The unit processes degradable materials like leaf litter, vegetable waste from the hostels and canteen, turning them into valuable vermicompost. Solid waste is collected from various areas across the campus and sorted into biodegradable and non-biodegradable categories. The biodegradable waste is then processed through methods like composting, while non-biodegradable materials are directed for recycling. To enhance the composting process, the university uses suitable bio-inoculants that help break down the organic waste more efficiently. The finished compost is then used to maintain and nourish the campus landscape, ensuring that the university's grounds are kept green and vibrant while promoting sustainability. This initiative helps reduce waste, improves soil health, and supports the university's environmental goals.





ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ, ಹೊಸಪೇಟೆ, ವಿಜಯನಗರ ಜಿಲ್ಲೆ, ಕರ್ನಾಟಕ - ೫೮೩ ೨೭೬

ಪ್ರೊ. ವಿಜಯ್ ಪೂರ್ಣಚ್ಚ ತಂಬಂಡ
ಕುಲಸಚಿವರು

ಕವಿಹಂ:ಕುಸ:ಕ.ವಿ.:2024-25

1212

ದಿನಾಂಕ: 29.08.2024

ಇವರಿಗೆ
ಮುಖ್ಯಾಧಿಕಾರಿಗಳು
ಪುರಸಭೆ,
ಕಮಲಾಪುರ

ಮಾನ್ಯರೆ,

ವಿಷಯ: ವಿದ್ಯಾರಣ್ಯ ಆವರಣದಲ್ಲಿನ ಕಸ ವಿಲೇವಾರಿ ಮಾಡುವ ಬಗ್ಗೆ.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿರುವ ಎಲ್ಲಾ ವಿಭಾಗಗಳಲ್ಲಿನ ಕಸದ ತೊಟ್ಟಿಗಳಲ್ಲಿ ಕಸ ಸಂಗ್ರಹವಾಗಿದೆ. ಕಾರಣ ತುರ್ತಾಗಿ ಕಸ ವಿಲೇವಾರಿ ಮಾಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲು ಕೋರಲಾಗಿದೆ.

ಆದೇಶದ ಮೇರೆಗೆ,

ಕುಲಸಚಿವರು

ಪ್ರತಿಗಳು:

1. ಮಾನ್ಯ ಕುಲಪತಿಗಳ ಆಪ್ತಶಾಖೆ, ಕವಿಹಂ.
2. ಮಾನ್ಯ ಕುಲಸಚಿವರ ಆಪ್ತಶಾಖೆ, ಕವಿಹಂ.
3. ಕಛೇರಿ ಪ್ರತಿ



TUNGABHADRA BOARD

(Constituted by Government of India)

P. O. Tungabhadra Dam, Taluk Hospet, District Bellary

Karnataka : 583225

Phone : 08394 - 259113

Fax : 08394 - 259112



Memorandum No. 1437/B1/2008

Dated 21/10-2008

Sub:-Supply of Two Cusecs of water to Hampi Kannada University from
Tungabhadra Right Bank Low Level Canal (Power Canal)


Board in its 188th meeting held on 27-9-2008 at Bangalore has accorded approval for drawal of 2 cusecs water per day from the Low Level Canal (Power Canal) for drinking purpose by Kannada University, Hampi, out of Karnataka quota as per the proposal circulated by the Member (Karnataka) during the meeting.

The Superintending Engineer, IB, TB Board, TB Dam is requested to take further necessary action as per the decision of the Board.

To

The Superintending Engineer,
IB, TB Board, TB Dam.

Copy forwarded to the Chief Engineer, IB, TB Board, TB Dam for information.


Secretary,
Tungabhadra Board.
O/C

Copy to Hampi Kannada University for information.



Government of Karnataka
Department of CIVIL Engineering
Government Engineering College – Talakal-583238, Dist:-Koppala

NAME OF WORK :- " Supplying And Fixing Of Street Light And Hing Mast Work At Kannada University Campus "reg....		
LATITUDE: 15.286871'	LONGITUDE: 76.492145'	Work code : BLY2127633545
DISTRICT : Vijayanagara	TALUK:- Hosapete	ESTIMATED COST :- 50.00 Lakhs
	PLACE :- Kannada University,Hampi	BILL AMOUNT: 20,00,000.00/-
IMPLEMENTING AGENCY:- Kannda University, Hampi		HEAD OF ACCOUNT :- 2021-22-KKRDB-CMDQ-GEN
DATE OF INSPECTION:- 23-04-2024		IMPLEMENTING AGENCY OFFICIAL:- Kannada University,Hampi
STAGE OF WORK :- 1 st & Part BILL		
INSPECTING OFFICIAL :- Sri. Prof. SHREEDHAR K. R		CONTRACTOR :- Kannada University, Hampi
OBSERVATIONS :- Inspection Is Carried Out Under The Presence Of Section Officer, At That Time Of Inspection, Work Is Under Progress. ➤ Inspection Is Carriedout For The Providing of Street Lights. ➤ LED street light luminaire with pressure die cast aluminium housing body for optimal thermal dissipation Lamp compartement comprising of anti glare clear diffuser with injection moulded polycarbonate material, delivering superior light output Are Provided. ➤ Supplying of miniature circuit breakers on existing MCB distribution boards ➤ Out of 180 Street light 30 no are fixed on existing Poles remaining in Stock in Utility complex ➤ All the Supplied materials taken under the Controll of Executive Engineer.of Kannada Hampi University ➤ All the Supplied Materials are verified & Good in Condition ➤ Further Details Of Items Of Works Are Provided In Check-List.		SUGGESTIONS: ➤ Part Work has been completed as per the Sanctioned estimate. It is recommended to release the fund for the work executed as per EMB records.
		Time Period for Corrections: -NA
		Penalties Recommended: -NA
QUALITY OBSERVATIONS:- ➤ Remaining found as per the executed items of work & found satisfactory.		Report on Compliance & Recommendation: - Satisfactory

Authorized Signatur



Government of Karnataka
Department of CIVIL Engineering
Government Engineering College – Talakal-583238, Dist:-Koppala

Quantities Check-List Table

Sl.No	Description of Item	Unit	Qty	Remarks
1	Supply of LED street light luminaire with pressure die cast aluminium housingbody for optimal thermal dissipation Lamp compartment comprising of anti glare clear diffuser with injection moulded polycarbonate material, delivering superior light output . Rated life burning HTS 50000hR @ lumen Maintenance of 70% maximum light intensity should be between 60 degrees to 70 degrees ,CCT>5500k IP66 optical and electrical compartment & impact resistance of compnent of complete luminaire > 1K08 power factor >0.9 with mains surge protection -min 5KV along with over voltage /overload short circuit /miss wiring protection .compatible for pole mounting with outer dia of 40mm to 50mm .universal voltage drive to operate wide voltage range from 100V to 270V 50/60 HZ application . compliance to is 10322/IEC 60598,LM 79 & LM80 Adherence with Ro HR .UL approved MCPCB Top access streetlight with single screws to ensure ease of maintenance at the sight site location with minimized minimal tools .LED Light fixture with ----- W system power consumption .LED Efficiency . 130lm /w nominal CRI> 75 Luminaire manufacture should have in-House facility certified by ISO9001: 2008 .Housing with suppliers word make /name shall be engraved /Embossing on the die cast Housing /Body part .Warranty of 2years against any manufacturing defect above should be given by LED manufactures & cree/Nicchia/Lumileds /osram make LED source...p(66)	NO	180.00	Executed
2	Supplying and fixing miniature circuit breakers on existing MCB distribution boards using necessary fixing materials and 'C' Type curve , Indicator ON/OFF, energy cross-3 with Short circuit breaking capacity of 10K and complete wiring as required.p(13 of47)	Each	200.00	Supplying is executed & Fixation is Pending

[Signature]

Authorized Signature
CIVIL Engineering Dept
Govt. Engineering College
TALAKAL-583238, Dist:-Koppala

ಕಾರ್ಯಪಾಲಕ ಅಭಿಯಂತರರ ಕಾರ್ಯಾಲಯ,
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ, ಬಳ್ಳಾರಿ ವಿಭಾಗ
(ಹಿಂದಿನ ಕರ್ನಾಟಕ ಭೂಸೇನಾ ನಿಗಮ ನಿಯಮಿತ)
ಆರ್.ಟಿ.ಓ.ಆಫೀಸ್, ಹತ್ತಿರ, ಕಂಟೋನ್ಮೆಂಟ್, ಬಳ್ಳಾರಿ-583104

ಫೋನ್ ನಂ:08392-240794, 294794

ಸಂ:ಕಾ.ನಿ.ಅ.ಕೆ.ಆರ್.ಎ.ಡಿ.ಎಲ್:ಬಳ್ಳಾರಿ:ಕ.ವಿ.ವಿ:2022-23:

ದಿನಾಂಕ:- 17/12/2022

1292

✓

ಮಾನ್ಯ ಕುಲಸಚಿವರು,
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ-583276.

ಮಾನ್ಯರೇ,

ವಿಷಯ:-ಕನ್ನಡ ವಿಶ್ವವಿದ್ಯಾಲಯದಿಂದ ಮಂಜೂರಾದ ಕಾಮಗಾರಿಗೆ ಬಾಕಿ ಅನುದಾನ
ಬಿಡುಗಡೆ ಮಾಡುವ ಕುರಿತು.

ಉಲ್ಲೇಖ:-ತಮ್ಮ ಕಛೇರಿಯ ಪತ್ರ ಸಂ:-ಕವಿಹಂ:ಕು.ಸ.ಸಾ:2022-23 ದಿನಾಂಕ:-08.11.2022.

741
21/12/22
more

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ Supplying and fixing
of Street lights and High mast lights at Kannada University Hampi Campus in Kamalapur
town in Hospet taluk in Vijayanagara Dist., ಕಾಮಗಾರಿಗೆ ರೂ 50.00 ಲಕ್ಷಗಳಿಗೆ ಆಡಳಿತಾತ್ಮಕ
ಅನುಮೋದನೆ ನೀಡಿ, ಶೇ. 40 ರಷ್ಟು ಅನುದಾನ ರೂ 20.00 ಲಕ್ಷಗಳನ್ನು ಉಲ್ಲೇಖ ಪತ್ರದಲ್ಲಿ ಬಿಡುಗಡೆ
ಮಾಡಲಾಗಿರುತ್ತದೆ.

ಮುಂದುವರೆದು ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು ಕಾಮಗಾರಿಗೆ ಬಿಡುಗಡೆಗೊಳಿಸಿದ ಅನುದಾನಕ್ಕೆ
ಉಪಯುಕ್ತತಾ ಪ್ರಮಾಣ ಪತ್ರವನ್ನು ಸಲ್ಲಿಸುತ್ತಾ ಬಾಕಿ ಬಿಡುಗಡೆಗೊಳಿಸಬೇಕಾದ ಅನುದಾನವನ್ನು
ಬಿಡುಗಡೆಗೊಳಿಸಲು ತಮ್ಮಲ್ಲಿ ವಿನಂತಿಸಲಾಗಿದೆ.

“ತಮ್ಮ ವಿಶ್ವಾಸಿ”

ಅಡಕ:-ಉಪಯುಕ್ತತಾ ಪ್ರಮಾಣ ಪತ್ರ

ಕಾರ್ಯಪಾಲಕ ಅಭಿಯಂತರರು
ಕರ್ನಾಟಕ ಗ್ರಾಮೀಣ ಮೂಲಭೂತ
ಸೌಕರ್ಯ ಅಭಿವೃದ್ಧಿ ನಿಯಮಿತ
ಬಳ್ಳಾರಿ.

ಪ್ರತಿಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಎ.ಡಿ.ಎಲ್, ಬಳ್ಳಾರಿ ಇವರ
ಮಾಹಿತಿಗೆ.

Oct-2022.

ಎಸ್. ಕೆ. ಸಿ. (ಅಧ್ಯಕ್ಷ)

ಎಸ್. ಕೆ. ಸಿ. (ಅಧ್ಯಕ್ಷ)

17/12/22

No:EE:KRIDL:BLY:Kannada University:2022-23

1292

Office of the Executive Engineer,
Karnataka Rural Infrastructure
Development, Limited
Ballari , Date:- 17/12/2022

Utilization Certificate

Name of Work :-ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ Supplying and fixing of Street
lights and High mast lights at Kannada University Hampi
Campus in Kamalapur town in Hospet taluk in Vijayanagara
Dist., ಕಾಮಗಾರಿ


This is to certify that, an amount of Rs. 20,00,000.00 (Rs. Twenty lakhs only) received from the Registrar, Kannada University, Hampi, through cheque No 096493 dt 03.11.2022. towards ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ Supplying and fixing of Street lights and High mast lights at Kannada University Hampi Campus in Kamalapur town in Hospet taluk in Vijayanagara Dist., ಕಾಮಗಾರಿ.

Sl No	Cheque No	Date	Cheque Amount	TDS+GST+ Cess+CBF Deduction	Gross Amount
1	096493	03.11.2022	1898000.00	102000.00	20,00,000.00

Against the released amount, An amount Rs. 20,00,000.00 (Rs. Twenty lakhs only) have been actually spent for the purpose for which it was released. The balance as on date, as per books of accounts maintained in this office is Rs -NIL-.

Place:- Ballari

Date:- 17/12/2022


Executive Engineer
KRIDL, BALLARI.

2018


ಗಾಲಬರ್ಗ್ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :		KAMALAPUR HP AC SECTION				
THE REGISTRAR		Bill Date	01/05/2018			
KANNADA UNIVERSITY		Bill For The Month Of	APRIL 2018			
HAMPI-VIDYARANYA		Payable On or Before	15/05/2018			
ACCOUNT ID : B527113545		Disconnection Date	29/05/2018			
Installation Information						
RRNO : KHT1	TARIFF: HT2C(I)	CONTRACT DEMAND : 220.0				
Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/05/2018	0.1286	733.45	0.0			
Reading as on 01/04/2018		734.71	0.0			
Difference		28.74	0.0			
Meter Constant	1250.0	1250.0	1250.0		1250.0	
Total Consumption	160.75	35925.00	0.00			
Net Consumption	160.75	35925.00	0.00		0.93	
Sub Meter Consumption	0					
CURRENT MONTH CHARGES						
Demand Charges					Amount (Rs)	
Demand Charges					165.00 KVA@ 200.0 Rs. 33000.00	
Demand Penalty Charges					0.00 KVA@ 400.00 Rs. 0.00	
Energy Charges						
EC 1st Slab					35925.0 KWH@ 6.4 Rs. 229920.00	
EC 2nd Slab					0.0 KWH@ 6.8 Rs. 0.00	
P.F. Surcharge					35925.0 @ 0.00 Rs. 0.0	
Less: HV Rebates & TOD (+) / (-)					0.00 & 0.0 Rs. 0.00	
Total Power supply charges					Rs. 262920.00	
Interest charges for Revenue overdue					Rs. 1189.92	
Interest charges for Tax overdue					Rs. 0	
Total Others (FAC+BBC+ASC+DR+SUR.CH - ADJ WITHD)					Rs. 4.0	
Total Charges for the month					Rs. 264113.92	
Electricity Tax					@ 6 % Rs. 13795.2	
Arrears						
I.T on Interest on Deposit					Rs.	
Tax arrears					Rs. 0.00	
Revenue arrears					Rs. -1.00	
Interest on tax arrears					Rs. 0	
Interest on revenue arrears					Rs. 0.00	
TOTAL AMOUNT					Rs. 277908.12	
Rebates & TOD (+) / (-)					Rs. 0.00	
NET PAYABLE					Rs. 277908	
AS D					Rs. 178465	
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00
TWO LAKH SEVENTY SEVEN THOUSAND NINE HUNDRED AND EIGHT ONLY						
You May Make Payment O						
AE&(O & M) KAMALAPUR HP AC SECTION						

ಮಾಹಿತಿ ಕಾರ್ಯದರ್ಶಿ (ಪಿ)
 ೫ ಮಧ್ಯ ರಾ. ಕುಟುಂಬ, ಬೆಂಗಳೂರು
 ಕಮಲಪುರ

ಕರ್ನಾಟಕ ವಿಶ್ವವಿದ್ಯಾನಿಲಯ ಹಂಪಿ-ವಿದ್ಯಾರಣ್ಯ ಕಂಪನಿ ನಿಯಮಿತ

Name And Address : KANNADA UNIVERSITY HAMPI-VIDYARANYA				KAMALAPUR HP AC SECTION			
				Bill Date	01/05/2018		
				Bill For The Month Of	APRIL 2018		
				Payable On or Before	15/05/2018		
				Disconnection Date	29/05/2018		
ACCOUNT ID : B527102979		Installation Information					
RRNO : KHT2		TARIFF: HT4B		CONTRACT DEMAND : 80.0			
Meter Reading Information		Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/05/2018		0.0639	334.6	0.0			
Reading as on 01/04/2018			320.39	0.0			
Difference			14.21	0.0			
Meter Constant		500.0	500.0	500.0		500.0	
Total Consumption		31.95	7105.00	0.00			
Net Consumption		31.95	7105.00	0.00		0.71	
Sub Meter Consumption		0					
CURRENT MONTH CHARGES							
Demand Charges				Amount (Rs)			
Demand Charges				60.00 KVA@ 120.0 Rs.	7200.00		
Demand Penalty Charges				0.00 KVA@ 240.00 Rs.	0.00		
Energy Charges							
EC 1st Slab				7105.0 KWH@ 6.2 Rs.	44051.00		
EC 2nd Slab				0.0 KWH@ 0.0 Rs.	0.00		
P.F. Surcharge				7105.0 @ 0.57 Rs.	4049.85		
Less: HV Rebates & TOD (+) / (-)				0.00 & 0.0 Rs.	0.00		
Total Power supply charges					Rs.	55300.85	
Interest charges for Revenue overdue					Rs.	354.88	
Interest charges for Tax overdue					Rs.	0	
Total Others (FAC+BBC+ASC+DR+SUR.CH - ADJ WITHD)					Rs.	2.0	
Total Charges for the month					Rs.	55657.73	
Electricity Tax				@ 6 % Rs.	2643.06		
Arrears							
I.T. on Interest on Deposit					Rs.		
Tax arrears					Rs.	0.00	
Revenue arrears					Rs.	-1.00	
Interest on tax arrears					Rs.	0	
Interest on revenue arrears					Rs.	0.00	
TOTAL AMOUNT					Rs.	58299.79	
Rebates & TOD (+) / (-)					Rs.	0.00	
NET PAYABLE					Rs.	58300	
AS D					Rs.	32600	
TOD	FR	IR	CONSUMPTION	IMP UNITS	NET CONS	EC	
T0 (05 TO 10)	0.00	0.00	0.00	0.00	0.00	0.00	
T1 (10 TO 18)	0.00	0.00	0.00	0.00	0.00	0.00	
T2 (18 TO 22)	0.00	0.00	0.00	0.00	0.00	0.00	
T3 (22 TO 06)	0.00	0.00	0.00	0.00	0.00	0.00	
FIFTY EIGHT THOUSAND THREE HUNDRED ONLY							
You May Make Payment O							
AEE(O & M) KAMALAPUR HP AC SECTION							


 ಸಹಾಯಕ ಅಧೀಕ್ಷಕರು (ವಿ)
 ಕಾ. ಮತ್ತು ಶಾ. ಭಟಕ, ಜಿಲ್ಲಾ
 ಕಮಲಾಪುರ

ಕಾಲಬಗ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :		KAMALAPUR HP AC SECTION				
THE REGISTRAR		Bill Date		01/05/2018		
KANNADA UNIVERSITY		Bill For The Month Of		APRIL 2018		
0		Payable On or Before		15/05/2018		
ACCOUNT ID : B527113661		Disconnection Date		29/05/2018		
Installation Information						
RRNO : KHT65	TARIFF: HT2C(I)	CONTRACT DEMAND : 47.0				
Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/05/2018	0.0958	223.85	0.0			
Reading as on 01/04/2018		207.52	0.0			
Difference		16.33	0.0			
Meter Constant	250.0	250.0	250.0		250.0	
Total Consumption	23.95	4082.00	0.00			
Net Consumption	23.95	4082.00	0.00		0.74	
Sub Meter Consumption	0					
CURRENT MONTH CHARGES						
Demand Charges			Amount (Rs)			
Demand Charges			35.00 KVA@ 200.0 Rs.	7000.00		
Demand Penalty Charges			0.00 KVA@ 400.00 Rs.	0.00		
Energy Charges						
EC 1st Slab			4082.0 KWH@ 6.4 Rs.	26124.80		
EC 2nd Slab			0.0 KWH@ 6.8 Rs.	0.00		
P F Surcharge			4082.0 @ 0.48 Rs.	1959.36		
Less: HV Rebates & TOD (+) / (-)			0.00 & 0.0 Rs.	0.00		
Total Power supply charges			Rs.	35084.16		
Interest charges for Revenue overdue			Rs.	173.75		
Interest charges for Tax overdue			Rs.	0		
Total Others (FAC+BBC+ASC+DR+SUR.CH - ADJ WITHD)			Rs.	7.0		
Total Charges for the month			Rs.	35264.91		
Electricity Tax			@ 5 % Rs.	1567.49		
Arrears						
I.T on Interest on Deposit			Rs.			
Tax arrears			Rs.	0.00		
Revenue arrears			Rs.	0.00		
Interest on tax arrears			Rs.	0		
Interest on revenue arrears			Rs.	0.00		
TOTAL AMOUNT			Rs.	36832.40		
Rebates & TOD (+) / (-)			Rs.	0.00		
NET PAYABLE			Rs.	36832		
AS D			Rs.	0		
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00
THIRTY SIX THOUSAND EIGHT HUNDRED AND THIRTY THREE ONLY						
You May Make Payment O						
AEE(O & M) KAMALAPUR HP AC SECTI						

ಕಾಲಬಗ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಎ)

ಬಾಗ್ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :		KAMALAPUR HP AC SECTION				
THE REGISTRAR		Bill Date		01/07/2018		
KANNADA UNIVERSITY		Bill For The Month Of		JUNE 2018		
HAMPI-VIDYARANYA		Payable On or Before		15/07/2018		
ACCOUNT ID : B527113545		Disconnection Date		29/07/2018		
RRNO : KHT1		Installation Information		CONTRACT DEMAND : 220.0		
TARIFF: HT2C(I)						
Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/07/2018	0.0975	810.01	0.0			
Reading as on 01/06/2018		788.84	0.0			
Difference		21.17	0.0			
Meter Constant	1250.0	1250.0	1250.0		1250.0	
Total Consumption	121.88	26463.00	0.00			
Net Consumption	121.88	26463.00	0.00		0.92	
Sub Meter Consumption	0					
CURRENT MONTH CHARGES						
					Amount (Rs)	
Demand Charges						
Demand Charges					187.00 KVA @ 200.0 Rs.	
Demand Charges					0.00 KVA @ 400.00 Rs.	
Demand Penalty Charges					0.00	
Energy Charges						
EC 1st Slab					26463.0 KWH @ 6.6 Rs.	
EC 2nd Slab					0.0 KWH @ 7.0 Rs.	
P.F. Surcharge					26463.0 @ 0.00 Rs.	
Loss: HV Rebates & TOD (+) / (-)					0.00 @ 0.0 Rs.	
Total Power supply charges					Rs. 212055.80	
Interest charges for Revenue overdue					Rs. 505.11	
Interest charges for Tax overdue					Rs. 0	
Total Others (FAC+BBC+ASC+DR+SUR CH - ADJ WITHD)					Rs. 1058.52	
Total Charges for the month					Rs. 213619.43	
Electricity Tax					Rs. 10542.86	
Arrears						
I.T.on Interest on Deposit					Rs.	
Tax arrears					Rs. 0.00	
Revenue arrears + FAC					Rs. 0.00	
Interest on tax arrears					Rs. 0	
Interest on revenue arrears					Rs. 0.00	
TOTAL AMOUNT					Rs. 224162.29	
Rebates & TOD (+) / (-)					Rs. 0.00	
NET PAYABLE					Rs. 224162	
AS D					Rs. 178465	
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00
TWO LAKH TWENTY FOUR THOUSAND ONE HUNDRED AND SIXTY THREE ONLY						
You May Make Payment @						
AEE (O & M) KAMALAPUR HP AC SECTION						

ಕಾಲಾಪುರ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :		KAMALAPUR HP AC SECTION				
THE REGISTRAR		Bill Date		01/07/2018		
KANNADA UNIVERSITY		Bill For The Month Of		JUNE 2018		
HAMPI-VIDYARANYA		Payable On or Before		15/07/2018		
ACCOUNT ID : B527102979		Installation Information		Disconnection Date		
RRNO : KHT2		TARIFF: HT4B		CONTRACT DEMAND : 80.0		
Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/07/2018	0.0653	380.25	0.0			
Reading as on 01/06/2018		348.12	0.0			
Difference		12.13	0.0			
Meter Constant	500.0	500.0	500.0		500.0	
Total Consumption	32.75	6095.00	0.00			
Net Consumption	32.75	6095.00	0.00		0.71	
Sub Meter Consumption	0					
CURRENT MONTH CHARGES						
Demand Charges				Amount (Rs)		
Demand Charges				68.00 KVA @ 120.0 Rs.	8160.00	
Demand Penalty Charges				0.00 KVA @ 240.00 Rs.	0.00	
Energy Charges						
EC 1st Slab				5065.0 KWH @ 6.4 Rs.	32416.00	
EC 2nd Slab				0.0 KWH @ 0.0 Rs.	0.00	
P.F. Surcharge				5065.0 @ 0.67 Rs.	3403.55	
Less: HV Rebates & TOD (+) / (-)				0.00 @ 8.00 Rs.	0.00	
Total Power supply charges					50430.05	
Interest charges for Revenue overdue					235.01	
Interest charges for Tax overdue					0	
Total Others (FAC+BBC+ASC+DR+SUR.CH - ADJ WITHD)					242.6	
Total Charges for the month					50910.66	
Electricity Tax					2343.52	
Arrears						
I.T. on Interest on Deposit						
Tax arrears					0.00	
Revenue arrears + FAC					0.00	
Interest on tax arrears					0	
Interest on revenue arrears					0.00	
TOTAL AMOUNT					53254.18	
Rebates & TOD (+) / (-)					0.00	
NET PAYABLE					53254.18	
AS D					32600	
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 13)	0.00	0.00	0.00	0.00	0.00	0.00
T2 (13 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00
FIFTY THREE THOUSAND TWO HUNDRED AND FIFTY FIVE ONLY						
You May Make Payment @						
AEE (O & M) KAMALAPUR HP AC SECTION						

ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

e And Address : IE REGISTRAR KANNADA UNIVERSITY 0				KAMALAPUR HP AC SECTION		
				Bill Date		01/07/2018
				Bill For The Month Of		JUNE 2018
				Payable On or Before		15/07/2018
				Disconnection Date		29/07/2018
ACCOUNT ID : B527113661		Installation Information				
RRNO : KHT65		TARIFF: HT2C(I)		CONTRACT DEMAND : 47.0		
Meter Reading Information		Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/07/2018		0.0966	252.62	0.0		
Reading as on 01/06/2018			241.15	0.0		
Difference			11.78	0.0		
Meter Constant		250.0	250.0	250.0		250.0
Total Consumption		24.15	2940.00	0.00		
Net Consumption		24.15	2940.00	0.00		0.7
Sub Meter Consumption		0				
CURRENT MONTH CHARGES						
Demand Charges				Amount (Rs)		
Demand Charges				47.00 KVA @ 200.0 Rs.	9400.00	
Demand Penalty Charges				0.00 KVA @ 150.00 Rs.	0.00	
Energy Charges						
EC 1st Slab				2940.0 KWH @ 5.6 Rs.	16464.00	
EC 2nd Slab				0.0 KWH @ 0.0 Rs.	0.00	
P.F. Surcharge				2940.0 @ 0.60 Rs.	1764.00	
Less: HV Rebates & TOD (+) / (-)				0.00 @ 0.0 Rs.	0.00	
Total Power supply charges					Rs. 23628.00	
Interest charges for Revenue overdue					Rs. 100.0	
Interest charges for Tax overdue					Rs. 0	
Total Others (FAC+BGC+ASC+DR+SUR,CH - ADJ WITHD)					Rs. 11.6	
Total Charges for the month					Rs. 23750.60	
Electricity Tax				3.4 %	Rs. 807.52	
Arrears						
I.T. on Interest on Deposit					Rs.	
Tax arrears					Rs. 0.00	
Revenue arrears + FAC					Rs. 0.00	
Interest on tax arrears					Rs. 0	
Interest on revenue arrears					Rs. 0.00	
TOTAL AMOUNT					Rs. 30556.90	
Rebates & TOD (+) / (-)					Rs. 0.00	
NET PAYABLE					Rs. 30557	
AS D					Rs. 0	
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00
THIRTY THOUSAND FIVE HUNDRED AND FIFTY SEVEN ONLY						
You May Make Payment @				AEE(O & M), KAMALAPUR HP AC SECTION		

Name And Address :
THE REGISTRAR
KANNADA UNIVERSITY
HAMPI-VIDYARANYA

Bill Date	01/08/2018
Bill For The Month Of	JULY 2018
Payable On or Before	15/08/2018
Disconnection Date	29/08/2018

CONTRACT DEMAND : 220.0

CURRENT MONTH CHARGES			Amount (Rs)
Demand Charges	187.00 KVA @ 200.0	Rs.	37400.00
Demand Penalty Charges	0.00 KVA @ 400.00	Rs.	0.00
Energy Charges			
EC 1st Slab	26862.0 KWH @ 6.6	Rs.	177289.20
EC 2nd Slab	0.0 KWH @ 7.0	Rs.	0.00
P.F. Surcharge	26862.0 @ 0.00	Rs.	0.0
Loss: HV Rebates & TOD (+) / (-)	0.00 & 0.0	Rs.	0.00
Total Power supply charges		Rs.	214689.20
Interest charges for Revenue overdue		Rs.	745.52
Interest charges for Tax overdue		Rs.	0
Total Others (FAC+BBC+ASC+DR+SUR.CH - ADJ WITHD)		Rs.	-195.0
Total Charges for the month		Rs.	215239.72
Electricity Tax	@ 9 %	Rs.	15956.03
Arrears			
L.T.on Interest on Deposit		Rs.	
Tax arrears		Rs.	0.00
Revenue arrears + FAC		Rs.	0.00
Interest on tax arrears		Rs.	0
Interest on revenue arrears		Rs.	0.00
TOTAL AMOUNT		Rs.	231195.75
Rebates & TOD (+) / (-)		Rs.	0.00
NET PAYABLE		Rs.	231196
AS D		Rs.	17845

TWO LAKH THIRTY ONE THOUSAND ONE HUNDRED AND NINETY FIVE ONLY

KAMALAPUR HP AC SECTH

ಪ್ರಮಾಣಿತ ಇಂಜಿನಿಯರ್ (
 ಕೃಷಿ ಮತ್ತು ವಾಣಿಜ್ಯ, ವಿಜ್ಞಾನ
 ಕಮಲಾಪುರ

ಕುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :		KAMALAPUR HP AC SECTION				
THE REGISTRAR		Bill Date		01/08/2018		
KANNADA UNIVERSITY		Bill For The Month Of		JULY 2018		
HAMPI-VIDYARANYA		Payable On or Before		15/08/2018		
ACCOUNT ID : B527102979		Disconnection Date		29/08/2018		
Installation Information						
RRNO : KHT2	TARIFF: HT4B	CONTRACT DEMAND : 80.0				
Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF	
Reading as on 01/08/2018	0.0825	374.3	0.0			
Reading as on 01/07/2018		360.25	0.0			
Difference		14.05	0.0			
Meter Constant	500.0	500.0	500.0		500.0	
Total Consumption	41.25	7025.00	0.00			
Net Consumption	41.25	7025.00	0.00		0.72	
Sub Meter Consumption	0					
CURRENT MONTH CHARGES						
Demand Charges					Amount (Rs)	
Demand Charges					68.00 KVA@ 120.0 Rs 8160.00	
Demand Penalty Charges					0.00 KVA@ 240.00 Rs 0.00	
Energy Charges						
EC 1st Slab					7025.0 KWH@ 6.4 Rs 44960.00	
EC 2nd Slab					0.0 KWH@ 0.0 Rs 0.00	
P.F. Surcharge					7025.0 @ 0.54 Rs 3793.5	
Less HV Rebates & TOD (+) / (-)					0.00 & 0.0 Rs 0.00	
Total Power supply charges					Rs. 56913.50	
Interest charges for Revenue overdue					Rs. 176.73	
Interest charges for Tax overdue					Rs. 0	
Total Others (FAC+BBC+ASC+DR+SUR.CH - ADJ WITHD)					Rs. -3041.0	
Total Charges for the month					Rs. 54049.23	
Electricity Tax					@ 9 % Rs 4046.4	
Arrears						
I.T.on Interest on Deposit					Rs.	
Tax arrears					Rs. 0.00	
Revenue arrears + FAC					Rs. 0.00	
Interest on tax arrears					Rs. 0	
Interest on revenue arrears					Rs. 0.00	
TOTAL AMOUNT					Rs. 58095.63	
Rebates & TOD (+) / (-)					Rs. 0.00	
NET PAYABLE					Rs. 58096	
AS D					Rs. 32600	
TOD	FR	IR	CONSUMPTION	IMP UNITS	NET CONS	EC
T0 (04 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 08)	0.00	0.00	0.00	0.00	0.00	0.00
FIFTY EIGHT THOUSAND NINETY SIX ONLY						
You May Make Payment O						

AEE(O & M) KAMALAPUR HP AC SECTION

ಕುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ವಿ)
ಇ. ಮಧು, ಕೆ. ಘಟಕ, ಚನ್ನರಾಯಪಟ್ಟಣ
ಕುಲಬರ್ಗಾ

ಕುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address : THE REGISTRAR KANNADA UNIVERSITY 0			KAMALAPUR HP AC SECTION										
			Bill Date		01/08/2018								
			Bill For The Month Of		JULY 2018								
			Payable On or Before		15/08/2018								
ACCOUNT ID : B527113661			Installation Information		Disconnection Date		29/08/2018						
RRNO : KHT65			TARIFF: HT2C(I)			CONTRACT DEMAND : 47.0							
Meter Reading Information			Recorded Demand In (KVA)		Energy In (KWH)		Apparent Energy In (KVAH)		Energy Exp In (KWH)		PF		
Reading as on 01/08/2018			0.1001		267.92		0.0						
Reading as on 01/07/2018					252.92		0.0						
Difference					15.0		0.0						
Meter Constant			250.0		250.0		250.0				250.0		
Total Consumption			25.03		3750.00		0.00						
Net Consumption			25.03		3750.00		0.00				694.0		
Sub Meter Consumption			0										
CURRENT MONTH CHARGES													
Demand Charges												Amount (Rs)	
Demand Charges												40.00KVA@ 200.0 Rs. 8000.00	
Demand Penalty Charges												0.00 KVA@ 400.00 Rs. 0.00	
Energy Charges													
EC 1st Slab												3750.0 KWH@ 6.6 Rs. 24750.00	
EC 2nd Slab												0.0 KWH@ 7.0 Rs. 0.00	
P.F. Surcharge												3750.0 @ 0.00 Rs. 0.0	
Less: HV Rebates & TOD (+) / (-)												0.00 8.00 Rs. 0.00	
Total Power supply charges												Rs. 32750.00	
Interest charges for Revenue overdue												Rs. 101.52	
Interest charges for Tax overdue												Rs. 0	
Total Others (FAC+BBC+ASC+DR+SUR.CH - ADJ WITHD)												Rs. 7145.0	
Total Charges for the month												Rs. 39996.52	
Electricity Tax												@ 9% Rs. 2227.5	
Arrears													
I.T. on Interest on Deposit												Rs.	
Tax arrears												Rs. 0.00	
Revenue arrears + FAC												Rs. 0.00	
Interest on tax arrears												Rs. 0	
Interest on revenue arrears												Rs. 0.00	
TOTAL AMOUNT												Rs. 42224.02	
Rebates & TOD (+) / (-)												Rs. 0.00	
NET PAYABLE												Rs. 42224	
AS D												Rs. 0	
TOD		FR		IR		CONSUMPTION		IMP UNITS		NET CONS		EC	
T0 (06 TO 10)		0.00		0.00		0.00		0.00		0.00		0.00	
T1 (10 TO 18)		0.00		0.00		0.00		0.00		0.00		0.00	
T2 (18 TO 22)		0.00		0.00		0.00		0.00		0.00		0.00	
T3 (22 TO 06)		0.00		0.00		0.00		0.00		0.00		0.00	
FOURTY TWO THOUSAND TWO HUNDRED AND TWENTY FOUR ONLY													
You May Make Payment @													

AEE(O & M)

KAMALAPUR HP AC SECTION

ಸಹಾಯಕ ಕುಲಬರ್ಗಾ (ಎ)

ಕುಮಾರ್ ಕೆ.ಎಚ್.ಎಸ್. ಕುಮಾರ್

ಲಿಬರ್ಗಾ ಎಡ್ವೈಟ್ ಸರಬರಾಜು ಕಂಪನಿ ನಿರ್ಯಮಿತ

Name And Address :

THE REGISTRAR
KANNADA UNIVERSITY
HAMPI-VIDYARANYA

KAMALAPUR HP AC SECTION

Bill Date 01/09/2018

Bill For The Month Of AUGUST 2018

Payable On or Before 15/09/2018

Disconnection Date 29/05/2018

ACCOUNT ID : BS27113545

Installation Information

CONTRACT DEMAND : 220.0

RRNO : KHT1

TARIFF: HT2C(I)

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/09/2018	0.0750	852.43	0.0		
Reading as on 01/08/2018		831.5	0.0		
Difference		20.93	0.0		
Meter Constant	1250.0	1250.0	1250.0		1250.0
Total Consumption	94.50	26163.00	0.00		
Net Consumption	94.50	26163.00	0.00		0.92
Sub Meter Consumption	0				

CURRENT MONTH CHARGES			Amount (Rs)
Demand Charges	187.00 KVA @ 200.0 Rs.		37400.00
Demand Charges	0.00 KVA @ 400.00 Rs.		0.00
Demand Penalty Charges			
Energy Charges	26163.0 KWH @ 6.6 Rs.		172675.80
EC 1st Slab	0.0 KWH @ 7.0 Rs.		0.00
EC 2nd Slab	26163.0 @ 0.00 Rs.		0.00
P.F. Surcharge	0.00 @ 0.00 Rs.		0.00
Less HV Rebates & TOD (+) / (-)	0.00 @ 0.00 Rs.		0.00
Total Power supply charges			210075.80
Interest charges for Revenue overdue			100.00
Interest charges for Tax overdue			0.00
Total Others (FAC+BBQ+ASC+DR+SUR.CH - ADJ WITHD)			0.00
Total Charges for the month			210175.80
Electricity Tax	@ 9 % Rs.		15540.82
Arrears			
I.T. on Interest on Deposit			0.00
Tax arrears			-1.00
Revenue arrears + FAC			0.00
Interest on tax arrears			0.00
Interest on revenue arrears			0.00
TOTAL AMOUNT			225715.62
Rebates & TOD (+) / (-)			0.00
NET PAYABLE			225715.62
AS D			178465

TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

TWO LAKH TWENTY FIVE THOUSAND SEVEN HUNDRED AND SIXTEEN ONLY

You May Make Payment O

AEEO & M

KAMALAPUR HP AC SECTION

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address : THE REGISTRAR KANNADA UNIVERSITY HAMPPI-VIDYARANYA		KAMALAPUR HP AC SECTION	
ACCOUNT ID : B527102979		Bill Date	01/09/2018
RRNO : KHT2		Bill For The Month Of	AUGUST 2018
Installation Information		Payable On or Before	15/09/2018
TARIFF: HT4B		Disconnection Date	29/09/2018
CONTRACT DEMAND : 80.0			
Meter Reading Information	Recorded Demand In (KVA)	Energy In (KWH)	Apparent Energy In (KVAH)
Reading as on 01/09/2018	0.0835	392.01	0.0
Reading as on 01/08/2018		374.3	0.0
Difference		17.71	0.0
Meter Constant	500.0	500.0	500.0
Total Consumption	41.80	8855.00	0.00
Net Consumption	41.80	8855.00	0.00
Sub Meter Consumption	0		
CURRENT MONTH CHARGES		Amount (RS)	
Demand Charges		8150.00	
Demand Charges		0.00	
Demand Penalty Charges		0.00	
Energy Charges		56672.00	
EC 1st Slab		0.00	
EC 2nd Slab		0.00	
P.F. Surcharge		22048.95	
Less: HV Rebates & TOD (+) / (-)		0.00	
Total Power supply charges		86880.95	
Interest charges for Revenue overdue		100.0	
Interest charges for Tax overdue		0	
Total Others (FAC+BBC+ASC+DR+Sur CH. ADJ WITHD)		0.0	
Total Charges for the month		86980.95	
Electricity Tax		5100.48	
Arrears			
I.T. on Interest on Deposit			
Tax arrears		0.00	
Revenue arrears + FAC		0.00	
Interest on tax arrears		0	
Interest on revenue arrears		0.00	
TOTAL AMOUNT		92081.43	
Rebates & TOD (+) / (-)		0.00	
NET PAYABLE		92081	
AS D		32600	
TOD	FR	IR	CONSUMPTION
T0 (06 TO 10)	0.00	0.00	0.00
T1 (10 TO 18)	0.00	0.00	0.00
T2 (18 TO 22)	0.00	0.00	0.00
T3 (22 TO 06)	0.00	0.00	0.00
IMP UNITS			
NET CONS			
EC			
NINETY TWO THOUSAND EIGHTY TWO ONLY			
You May Make Payment O			
AEE(O & M) KAMALAPUR HP AC SECTH			

ಕುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address : THE REGISTRAR KANNADA UNIVERSITY 0		KAMALAPUR HP AC SECTION	
		R/S Date	01/09/2018
		Bill For The Month Of	AUGUST 2018
		Payable On or Before	15/09/2018
		Disconnection Date	29/09/2018
ACCOUNT ID : B527113661	Installation Information		CONTRACT DEMAND : 47.0
RRNO : KHT65	TARIFF: HT2C(I)		
Meter Reading Information	Recorded Demand In (KVA)	Energy In (KWH)	Apparent Energy In (KVAH) Energy Exp In (KWH) PF
Reading as on 01/09/2018	0.0957	283.58	0.0
Reading as on 01/08/2018		267.92	0.0
Difference		15.66	0.0
Meter Constant	250.0	250.0	250.0
Total Consumption	23.93	3915.00	0.00
Net Consumption	23.93	3915.00	0.00
Sub Meter Consumption	0		
CURRENT MONTH CHARGES			Amount (Rs)
Demand Charges			8000.00
Demand Charges			0.00
Demand Penalty Charges			0.00
Energy Charges			25839.00
EC 1st Slab			0.00
EC 2nd Slab			0.00
P.F. Surcharge			3953.7
Less: HV Rebates & TOD (+) / (-)			0.00
Total Power supply charges			38392.70
Interest charges for Revenue overdue			100.0
Interest charges for Tax overdue			0
Total Others (FAC+BBC+ASC+DR+SUR CH - ADJ WTHD)			30
Total Charges for the month			38992.70
Electricity Tax			2325.51
Arrears			
I.T. on Interest on Deposit			0.00
Tax arrears			0.00
Revenue arrears + FAC			0
Interest on tax arrears			0.00
Interest on revenue arrears			
TOTAL AMOUNT			39318.21
Rebates & TOD (+) / (-)			0.00
NET PAYABLE			39318
AS D			0
TOD	FR	CONSUMPTION	IMP UNITS
T0 (06 TO 10)	0.00	0.00	0.00
T1 (10 TO 18)	0.00	0.00	0.00
T2 (18 TO 22)	0.00	0.00	0.00
T3 (22 TO 06)	0.00	0.00	0.00
THIRTY NINE THOUSAND THREE HUNDRED AND EIGHTEEN ONLY			
You May Make Payment @			
AEE(O & M) KAMALAPUR HP AC SECTION			

ಕಂಪನಿ ನಿರ್ಮಿತ

Name And Address :
THE REGISTRAR
KANNADA UNIVERSITY
HAMPI-VIDYARANYA

KAMALAPUR HP AC SECTION

Bill Date 01/10/2018

Bill For The Month Of SEPTEMBER ;

Payable On or Before 15/10/2018

Disconnection Date 29/10/2018

ACCOUNT ID : B527113545

Installation Information

RRNO : KHT1

TARIFF: HT2C(I)

CONTRACT DEMAND : 220.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/10/2018	0.0797	874.43	0.0		
Reading as on 01/09/2018		852.43	0.0		
Difference		22.0	0.0		
Meter Constant	1250.0	1250.0	1250.0		1250.0
Total Consumption	99.63	27500.00	0.00		
Net Consumption	99.63	27500.00	0.00		0.94
Sub Meter Consumption	0				

CURRENT MONTH CHARGES

	Amount (Rs)
Demand Charges	37400.00
Demand Charges	187.00 KVA @ 200.0 Rs
Demand Penalty Charges	0.00 KVA @ 400.00 Rs
Energy Charges	181500.00
EC 1st Slab	27500.0 KWH @ 6.6 Rs
EC 2nd Slab	0.0 KWH @ 7.0 Rs
P.F. Surcharge	27500.0 @ 0.00 Rs
Less: HV Rebates & TOD (+) / (-)	0.00 & 0.0 Rs
Total Power supply charges	218900.00
Interest charges for Revenue overdue	Rs. 225.62
Interest charges for Tax overdue	Rs. 0
Total Others (FAC+BBC+ASC+DR+SUR.CH - ADJ WITHD)	Rs. 1375.0
Total Charges for the month	Rs. 220500.62
Electricity Tax	@ 9 % Rs. 16458.75
Arrears	Rs.
I.I on Interest on Deposit	Rs. 0.00
Tax arrears	Rs. 0.00
Revenue arrears + FAC	Rs. 0
Interest on tax arrears	Rs. 0.00
Interest on revenue arrears	Rs. 0.00
TOTAL AMOUNT	Rs. 236959.37
Rebates & TOD (+) / (-)	Rs. 0.00
NET PAYABLE	Rs. 236959
AS D	Rs. 178465

TOD	FR	IR	CONSUMPTION	IMP UNITS	NET CONS	EC
T0 (00 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

TWO LAKH THIRTY SIX THOUSAND NINE HUNDRED AND FIFTY NINE ONLY

You May Make Payment O

AEE(O & M)

KAMALAPUR HP AC SECTION

ಕರ್ನಾಟಕ ವಿಶ್ವವಿದ್ಯಾನಿಲಯ ಸರಬರಾಜು ಕಂಪನಿ ನಿಯಮಿತ

Name And Address :
THE REGISTRAR
KANNADA UNIVERSITY
HAMPI-VIDYARANYA

KAMALAPUR HP AC SECTION

Bill Date 01/10/2018
Bill For The Month Of SEPTEMBER :
Payable On or Before 15/10/2018
Disconnection Date 29/10/2018

ACCOUNT ID : B527102979

Installation Information

RRNO : KHT2

TARIFF: HT4B

CONTRACT DEMAND : 80.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/10/2018	0.0719	409.47	0.0		
Reading as on 01/09/2018		392.01	0.0		
Difference		17.46	0.0		
Meter Constant	500.0	500.0	500.0		500.0
Total Consumption	35.95	8730.00	0.00		0.76
Net Consumption	35.95	8730.00	0.00		
Sub Meter Consumption	0				

CURRENT MONTH CHARGES

	Amount (Rs)
Demand Charges	8150.00
Demand Charges	68.00 KVA @ 120.0 Rs.
Demand Penalty Charges	0.00 KVA @ 240.00 Rs.
Energy Charges	55872.00
EC 1st Slab	8730.0 KWH @ 6.4 Rs.
EC 2nd Slab	0.0 KWH @ 0.0 Rs.
P.F. Surcharge	4730.0 @ 0.42 Rs.
Less: HV Rebates & TOD (+) / (-)	0.00 & 0.0 Rs.
Total Power supply charges	67698.60
Interest charges for Revenue overdue	100.0
Interest charges for Tax overdue	0
Total Others (FAC+BBC+ASC+DR+SUR.CH - ADJ WITHD)	436.5
Total Charges for the month	68235.10
Electricity Tax	@ 9% Rs. 5067.76
Arrears	
Penalty Interest on Deposit	
Tax arrears	0.00
Revenue arrears + FAC	1.00
Interest on tax arrears	0
Interest on revenue arrears	0.00
TOTAL AMOUNT	73303.86
Rebates & TOD (+) / (-)	0.00
NET PAYABLE	73304
AS D	32600

TOD	FR	IR	CONSUMPTION	IMP UNITS	NET CONS	EC
T0 (05 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

SEVENTY THREE THOUSAND THREE HUNDRED AND THREE ONLY

You May Make Payment O

AEE(O & M) KAMALAPUR HP AC SECT

ಕರ್ನಾಟಕ ವಿಶ್ವವಿದ್ಯಾನಿಲಯ ಸರಬರಾಜು ಕಂಪನಿ ನಿಯಮಿತ

Name And Address :
THE REGISTRAR
KANNADA UNIVERSITY
0

KAMALAPUR HP AC SECTION

Bill Date 01/10/2018
Bill For The Month Of SEPTEMBER ;
Payable On or Before 15/10/2018
Disconnection Date 29/10/2018

ACCOUNT ID : B527113661 Installation Information
RRNO : KHT65 TARIFF: HT2C(I) CONTRACT DEMAND : 47.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/10/2018	0.0949	299.45	0.0		
Reading as on 01/09/2018		263.58	0.0		
Difference		15.88	0.0		
Meter Constant	250.0	250.0	250.0		250.0
Total Consumption	23.73	3970.00	0.00		
Net Consumption	23.73	3970.00	0.00		0.66
Sub Meter Consumption	0				

CURRENT MONTH CHARGES

	Amount (Rs)
Demand Charges	8000.00
Demand Charges	0.00
Demand Penalty Charges	
Energy Charges	26202.00
EC 1st Slab	0.00
EC 2nd Slab	2853.4
P.F. Surcharge	0.00
Less HV Rebates & TOD (+) / (-)	37060.40
Total Power supply charges	100.0
Interest charges for Revenue overdue	0
Interest charges for Tax overdue	198.5
Total Others (FAC+BBC+ASC+DR+SUR.CH - ADJ WTHD)	37358.90
Total Charges for the month	2376.04
Electricity Tax	
Arrears	
L.T on Interest on Deposit	0.00
Tax arrears	0.00
Revenue arrears + FAC	0
Interest on tax arrears	0.00
Interest on revenue arrears	39734.94
TOTAL AMOUNT	0.00
Rebates & TOD (+) / (-)	
NET PAYABLE	39735
AS D	0

TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

THIRTY NINE THOUSAND SEVEN HUNDRED AND THIRTY FIVE ONLY

You May Make Payment O

AEE(O & M)

KAMALAPUR HP AC SECT

ಕರ್ನಾಟಕ ವಿಶ್ವವಿದ್ಯಾನಿಲಯ ಸರಬರಾಜು ಕಂಪನಿ ನಿಯಮಿತ

Name And Address :

THE REGISTRAR

KANNADA UNIVERSITY

HAMPI-VIDYARANYA

ACCOUNT ID : B527113545

RRNO : KHT1

Installation Information

TARIFF: HT2C(I)

KAMALAPUR HP AC SECTION

Bill Date 01/11/2018

Bill For The Month Of OCTOBER 201

Payable On or Before 15/11/2018

Disconnection Date 29/11/2018

CONTRACT DEMAND : 220.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/11/2018	0.0812	896.48	0.0		
Reading as on 01/10/2018		874.43	0.0		
Difference		22.05	0.0		
Meter Constant	1250.0	1250.0	1250.0		1250.0
Total Consumption	101.50	27563.00	0.00		0.92
Net Consumption	101.50	27563.00	0.00		
Sub Meter Consumption	0				

CURRENT MONTH CHARGES	Amount (Rs)
Demand Charges	167.00 KVA @ 200.0 Rs. 37400.00
Demand Charges	0.00 KVA @ 400.00 Rs. 0.00
Demand Penalty Charges	
Energy Charges	27563.0 KWH @ 6.6 Rs. 181915.80
EC 1st Slab	0.0 KWH @ 7.0 Rs. 0.00
EC 2nd Slab	
P.F. Surcharge	27563.0 @ 0.03 Rs. 0.00
Less HV Rebates & TOD (+) / (-)	0.00 & 0.0 Rs. 0.00
Total Power supply charges	Rs. 219315.80
Interest charges for Revenue overdue	Rs. 157.82
Interest charges for Tax overdue	Rs. 0
Total Others (FAC+BBC+ASC+DR+SUR.CH - ADJ WITHD)	Rs. 1378.15
Total Charges for the month	Rs. 220851.77
Electricity Tax	@ 9 % Rs. 18496.45
Arrears	Rs.
I.T.on Interest on Deposit	Rs. 0.00
Tax arrears	Rs. 9.01
Revenue arrears + FAC	Rs. 0.00
Interest on Tax arrears	Rs. 0.00
Interest on revenue arrears	Rs. 237848.22
TOTAL AMOUNT	Rs. 0.00
Rebates & TOD (+) / (-)	Rs. 237348
NET PAYABLE	Rs. 178465
AS D	

TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

TWO LAKH THIRTY SEVEN THOUSAND THREE HUNDRED AND FORTY EIGHT ONLY

You May Make Payment O

AEE(O & M)

KAMALAPUR HP AC SECTI

ಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :

THE REGISTRAR
KANNADA UNIVERSITY
HAMPI-VIDYARANYA

ACCOUNT ID : B527102979

Installation Information

RRNO : KHT2

TARIFF: HT4B

CONTRACT DEMAND : 80.0

KAMALAPUR HP AC SECTION

Bill Date 01/11/2018

Bill For The Month Of OCTOBER 201

Payable On or Before 15/11/2018

Disconnection Date 29/11/2018

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/11/2018	0.0866	429.78	0.0		
Reading as on 01/10/2018		409.47	0.0		
Difference		20.31	0.0		
Meter Constant	500.0	500.0	500.0		500.0
Total Consumption	43.30	10155.00	0.00		0.77
Net Consumption	43.30	10155.00	0.00		
Sub Meter Consumption	0				

CURRENT MONTH CHARGES

	Amount (Rs)
Demand Charges	8150.00
Demand Charges	68.00 KVA @ 120.0 Rs.
Demand Penalty Charges	0.00 KVA @ 240.00 Rs.
Energy Charges	54952.00
EC 1st Slab	10155.0 KWH @ 5.4 Rs.
EC 2nd Slab	0.0 KWH @ 0.0 Rs.
P.H. Surcharge	10155.0 @ 0.39 Rs.
Less: HV Rebates & TOD (+) / (-)	0.00 & 0.0 Rs.
Total Power supply charges	77112.45
Interest charges for Revenue overdue	0
Interest charges for Tax overdue	9132.75
Total Others (FAC+BAC+ASC+DR+SUR.CH - ADJ WITHD)	86345.20
Total Charges for the month	5594.98
Electricity Tax	@ 9% Rs.
Arrears	Rs.
I.T on Interest on Deposit	Rs.
Tax arrears	Rs.
Revenue arrears + FAC	Rs.
Interest on tax arrears	Rs.
Interest on revenue arrears	Rs.
TOTAL AMOUNT	92240.18
Rebates & TOD (+) / (-)	Rs.
NET PAYABLE	92240
AS D	Rs.

TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 22)	0.00	0.00	0.00	0.00	0.00	0.00
T3 (22 TO 06)	0.00	0.00	0.00	0.00	0.00	0.00

NINETY TWO THOUSAND TWO HUNDRED AND FOURTY ONE ONLY

You May Make Payment O

AEE(O & M) KAMALAPUR HP AC SECTI

ಕುಲಬರ್ಗಾ ವಿಧ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :
THE REGISTRAR
KANNADA UNIVERSITY

KAMALAPUR HP AC SECTION

Bill Date 01/11/2018
Bill For The Month Of OCTOBER 201
Payable On or Before 15/11/2018
Disconnection Date 29/11/2018

ACCOUNT ID : B527113661

Installation Information

RRNO : KHT65

TARIFF: HT2C(I)

CONTRACT DEMAND : 47.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/11/2018	0.0963	315.23	0.0		
Reading as on 01/10/2018		295.46	0.0		
Difference		15.77	0.0		
Meter Constant	250.0	250.0	250.0		250.0
Total Consumption	24.83	3943.00	0.00		
Net Consumption	24.83	3943.00	0.00		0.66
Sub Meter Consumption	0				

CURRENT MONTH CHARGES

	Amount (Rs)
Demand Charges	
Demand Charges	40.00 KVA @ 200.0 Rs. 8000.00
Demand Penalty Charges	0.00 KVA @ 400.00 Rs. 0.00
Energy Charges	
EC 1st Slab	3943.0 KWH @ 6.6 Rs. 26023.80
EC 2nd Slab	0.0 KWH @ 7.0 Rs. 0.00
P.T. Surcharge	3943.0 @ 0.72 Rs. 2833.96
Less: HV Rebates & TOD (+) / (-)	0.00 @ 0.0 Rs. 0.00
Total Power supply charges	Rs. 36862.76
Interest charges for Revenue overdue	Rs. 0
Interest charges for Tax overdue	Rs. 197.15
Total Others (FAC+BBC+ASC+DR+BUR CH - ADJ WITHD)	Rs. 37159.91
Total Charges for the month	@ 9% Rs. 2359.88
Electricity Tax	
Arrears	Rs.
Interest on Deposit	Rs. 0.00
Tax arrears	Rs. -1.00
Revenue arrears + FAC	Rs. 0
Interest on tax arrears	Rs. 0.00
Interest on revenue arrears	Rs. 39518.79
TOTAL AMOUNT	Rs. 39519.00
Rebates & TOD (+) / (-)	Rs. 39519.00
NET PAYABLE	Rs. 0.00

AS D

TOD	FR	CONSUMPTION	IMP UNITS	NET CONS	EE
T0 (00 TO 10)	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00
T2 (18 TO 23)	0.00	0.00	0.00	0.00	0.00
T3 (23 TO 00)	0.00	0.00	0.00	0.00	0.00

THIRTY NINE THOUSAND FIVE HUNDRED AND EIGHTEEN ONLY

You May Make Payment @

AEE(O & M)

KAMALAPUR HP AC SECTION

ಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address :
THE REGISTRAR
KANNADA UNIVERSITY
HASSAN-VIDYARANYA

KAMALAPUR HP AC SECTION

Bill Date 01/12/2018

Bill For The Month Of NOVEMBER 2

Payable On or Before 15/12/2018

Disconnection Date 26/12/2018

ACCOUNT ID : B527113545

Installation Information

RRNO : KHT1

TARIFF: HT2C(I)

CONTRACT DEMAND : 220.0

Meter Reading Information	Recorded Demand In (KVA)	Energy In (KWH)	Apparent Energy In (KVAH)	Energy Exp In (KWH)	PF
Reading as on 01/12/2018	0.1024	918.07	0.0		
Reading as on 01/11/2018		896.48	0.0		
Difference		21.59	0.0		
Meter Constant	1250.0	1250.0	1250.0		1250.0
Total Consumption	128.00	26988.00	0.00		
Net Consumption	128.00	26988.00	0.00		0.92
Sub Meter Consumption	0				

CURRENT MONTH CHARGES

Demand Charges			Amount (RS)			
Demand Charges			187.00 KVA @	200.0 Rs	37400.00	
Demand Penalty Charges			0.00 KVA @	400.00 Rs	0.00	
Energy Charges						
EC 1st Slab			26988.0 KWH @	6.5 Rs	178120.80	
EC 2nd Slab			0.0 KWH @	7.0 Rs	0.00	
P.F. Surcharge			26988.0 @	0.00 Rs	0.00	
Loss HV Rebates & TOD (+) / (-)			0.00 &	0.0 Rs	0.00	
Total Power supply charges				Rs	215520.80	
Interest charges for Revenue overdue				Rs	711.57	
Interest charges for Tax overdue				Rs	0	
Total Others (FAC+BBC+ASC+DR+SUR.CH - ADJ WITHD)				Rs	1349.4	
Total Charges for the month				Rs	217681.77	
Electricity Tax			@ 9 %	Rs	19591.32	
Arrears						
I.T on Interest on Deposit				Rs		
Tax arrears				Rs	0.00	
Revenue arrears + FAC				Rs	0.00	
Interest on tax arrears				Rs	0	
Interest on revenue arrears				Rs	0.00	
TOTAL AMOUNT				Rs	233734.09	
Rebates & TOD (+) / (-)				Rs	0.00	
NET PAYABLE				Rs	233734	
AS D				Rs	178465	
TOD	FR	IR	CONSUMPTION	IMP UNITS	NET CONS	EC
T0 (06 TO 10)	0.00	0.00	0.00	0.00	0.00	0.00
T1 (10 TO 18)	0.00	0.00	0.00	0.00	0.00	0.00
T2 (18 TO 23)	0.00	0.00	0.00	0.00	0.00	0.00
T3 (23 TO 06)	0.00	0.00	0.00	0.00	0.00	0.00

TWO LAKH THIRTY THREE THOUSAND SEVEN HUNDRED AND THIRTY FIVE ONLY

You May Make Payment O

AEE(O & M)

KAMALAPUR HP AC SECTION

ಇವಾಯಿತು ಕುರಿತು

ಈ ದಾಖಲೆ ಮತ್ತು ಫೈಲ್, ಜಿಲ್ಲಾ ಕಮಿಷನರಿ

ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

Name And Address : THE REGISTRAR KANNADA UNIVERSITY 0		KAMALAPUR HP AC SECTION				
ACCOUNT ID : B527413661		Bill Date	01/12/2018			
RRNO : KHT65		Bill For The Month Of	NOVEMBER 2018			
Installation Information		Payable On or Before	15/12/2018			
TARIFF: HT2C(I)		Disconnection Date	28/12/2018			
Meter Reading Information		CONTRACT DEMAND : 47.0				
	Recorded Demand In (KVA)	Energy In (KWH)	Apparent Energy In (KVAH)			
Reading as on 01/12/2018	0.1098	333.88	0.0			
Reading as on 01/11/2018		315.23	0.0			
Difference		18.65	0.0			
Meter Constant	250.0	250.0	250.0			
Total Consumption	27.45	4663.00	0.00			
Net Consumption	27.45	4663.00	0.00			
Sub Meter Consumption	0		0.71			
CURRENT MONTH CHARGES						
Demand Charges		Amount (Rs)				
Demand Charges		40.00 KVA @ 200.0 Rs	8000.00			
Demand Penalty Charges		0.00 KVA @ 400.00 Rs	0.00			
Energy Charges						
I.C 1st Slab		4663.0 KWH @ 6.6 Rs	30775.80			
EC 2nd Slab		0.0 KWH @ 7.0 Rs	0.00			
P.F. Surcharge		4663.0 @ 0.57 Rs	2657.91			
Loss HV Rebates & TOD (+) / (-)		0.00 & 0.0 Rs	0.00			
Total Power supply charges			Rs 41433.71			
Interest charges for Revenue overdue			Rs 118.25			
Interest charges for Tax overdue			Rs 0			
Total Others (FAC+BSC+ASC+DR+SUR.CH - ADJ WITHD)			Rs 233.15			
Total Charges for the month			Rs 41785.11			
Electricity Tax		@ 9 % Rs	2790.8			
Arrears						
I.T on Interest on Deposit			Rs			
Tax arrears			Rs			
Revenue arrears + FAC			Rs 0.00			
Interest on tax arrears			Rs -1.00			
Interest on revenue arrears			Rs 0			
TOTAL AMOUNT			Rs 44574.91			
Rebates & TOD (+) / (-)			Rs			
NET PAYABLE			Rs 44575			
AS D			Rs 0			
TOD	FR	IR	CONSUMPTION	IMP UNITS	NET CONS	EC
10.00 TO 10.00	0.00	0.00	0.00	0.00	0.00	0.00
11.00 TO 11.00	0.00	0.00	0.00	0.00	0.00	0.00
12.00 TO 12.00	0.00	0.00	0.00	0.00	0.00	0.00
13.00 TO 13.00	0.00	0.00	0.00	0.00	0.00	0.00
FOURTY FOUR THOUSAND FIVE HUNDRED AND SEVENTY FIVE ONLY						
You May Make Payment @						

AEE(O & M) KAMALAPUR HP AC SECTION

ಕುಮಾರ್ ಕೆ.ಎಸ್.ಕೆ. ಕುಮಾರ್

ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ

Rural Sub Division GESCOM Hosapete

ಫೆಬ್ರವರಿ 2020 ರಲ್ಲಿ ಬಳಸಿದ ವಿದ್ಯುತ್ ಉತ್ಪಾದನೆ/ವಿದ್ಯುತ್ ಬಳಕೆಯ ಬಿಲ್

Feb-2020 Month's SRTPV Electricity Generation / Consumption Bill

1	ಖರ್ಚು/ಬಿಲ್ ಸಂಖ್ಯೆ / RRNO	KHT 1	21	ಖರೀದಿ ದರ / Cost of Purchase	Without Subsidy	With Subsidy
2	ಅಕೌಂಟ್ ID / Account ID / Connection ID	B527113545			3.07	3.32
3	ಕರೀಡು ಮತ್ತು ವಿಳಾಸ / Name and Address	The Registrar, Kannada University, Vidyaranya Hampi, Kamalapura, Hosapete(Tq)	22	ಗ್ರಾಹಕನು ಗೆಸಕಂಗೆ ಪಾವತಿಸಬೇಕಾದ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)	0	
4	ಮೀಟರ್ ಲೀಡಿಂಗ್ ಸಂಖ್ಯೆ / Meter-Reader Code	SO Kamalapur	23	ಗ್ರಾಹಕನು ಗೆಸಕಂಗೆ ಪಾವತಿಸಬೇಕಾದ ಮೊತ್ತ / To be paid by Consumer		
5	ಆಕಾಶಿ / Tariff	HT2C(1)	A	ನಿರ್ದಿಷ್ಟ/ದೇಶಿಕೆ ದರ/Fixed/Demand Charges	ಬೃಹದವಸತಿ/ವಿಲ್ಲ /ರೂಪಾಯಿ/ BBMP/CMC/UL B	ಗ್ರಾಮ ಪಂಚಾಯತ್ / Village Panchayath
6	ಪ್ರಾಜ್ಞಾಪಿತ ವಿದ್ಯುತ್ ಛೇದನಾ/Sanctioned Load in KVA	220				
7	ಬಿಲ್ ಮಾಡುವ ಅವಧಿ /Billing Period	01-01-2020 TO 31- 01-2020	a1	Per KVA	210.00	210.00
			a2	MD Penalty		0.00
8	ಮಾಪನ ದಿನಾಂಕ / Reading Date	1 st	ಒಟ್ಟು ನಿರ್ದಿಷ್ಟ/ದೇಶಿಕೆ ದರ / Total Fixed/Demand Charges			
9	ಬಿ-ದಿಶ್ಯಾನ್ ಮೀಟರ್ ಕ್ರಮ ಸಂಖ್ಯೆ / Bi-Directional Meter SI No	Main meter X0452507	B	MD Penalty Charges (19-8 X 23 a2)	0	
10	ವಿದ್ಯುತ್ ಉತ್ಪಾದನೆ / Energy Recorded	(ಎ)ವಿದ್ಯುತ್ ಉತ್ಪಾದನೆ / Energy Import	(ಬಿ)ವಿದ್ಯುತ್ ಉತ್ಪಾದನೆ / Energy Export	ವಿದ್ಯುತ್ ದರ / Energy Charges : Units X Rate		ಮೊತ್ತ / Amount
11	ಪ್ರಸ್ತುತ ಓದ / Present Reading	97.59	0.55	01 - 100000		6.80
12	ಹಿಂದಿನ ಓದ / Preveious Reading	77.21	0.31	100001 & above		7.20
13	ವ್ಯತ್ಯಾಸ / Difference (11-12)	20.38	0.24	FAC		0.07
14	ಮೀಟರ್ ಸಂಖ್ಯೆ / Meter Constant	1250	1250	PF Penalty		
15	ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X 14)	25475	300	ಒಟ್ಟು ವಿದ್ಯುತ್ ದರ / Total Energy Charges		172952.25
16	ವಿದ್ಯುತ್ ಬಳಕೆ/ಉತ್ಪಾದನೆ / Net Consumption/Export :	25175		D	ತೆರಿಗೆ / Tax @ 9% on (C)	15366
17	(15A - 15B = Plus ವಿದ್ಯುತ್ ಬಳಕೆ / Net Consumption) = ಗ್ರಾಹಕನಿಂದ ಪಾವತಿಸಬೇಕಾದ / Payable by	25175		E	ರಿಯೇಟು, ಟಿ.ಡಿ. ದರ / Rebates, TOD Charges	0
18	(15B - 15A = Plus ವಿದ್ಯುತ್ ಉತ್ಪಾದನೆ / Net Export) = ಗ್ರಾಹಕನು ಗೆಸಕಂಗೆ ಪಾವತಿಸಬೇಕಾದ / Payable by GESCOM	0		F	ಪವರ್ ಫ್ಯಾಕ್ಟರ್ ದಂಡ ಮೊತ್ತ / Power Factor Penalty	0
19	ರೂಪಾಯಿ ದೇಶಿಕೆ / Recorded MD	86.25		24	ಒಟ್ಟು ಮೊತ್ತ / Total Amount (23 A+B+C+D+E+F)	227788.00
20	ಪವರ್ ಫ್ಯಾಕ್ಟರ್ / Power Factor	0.998		25	ಬಾಕಿ / A/ears	4,79,027
ಫಿಕ್ಸ್, ಸೂರಾಶುಕ್ಲ ಮೇಲ್ಮನೆ, ವಿವರಗಳು / SRTPV Meter Details:			26	ಬಾಕಿ, ಹೊಂದಾಣಿಕೆಗಳು / Credits, Adjustments/Round off adj	5290.27	
1	ಸೂರಾಶುಕ್ಲ ಮೇಲ್ಮನೆ ಕ್ರಮ ಸಂಖ್ಯೆ / SRTPV Meter		27	ಗ್ರಾಹಕನು ಗೆಸಕಂಗೆ ಪಾವತಿಸಬೇಕಾದ ವಿದ್ಯುತ್ ಮೊತ್ತ / Net Amount to be paid by Consumer [24+25-26-27]	712105.17	
2	ಪ್ರಸ್ತುತ ಓದ / Present Reading	0	28	ಗ್ರಾಹಕನು ಗೆಸಕಂಗೆ ಪಾವತಿಸಬೇಕಾದ ವಿದ್ಯುತ್ ಮೊತ್ತ / Net Amount to be paid by GESCOM [23-27]	0.00	
3	ಹಿಂದಿನ ಓದ / Preveious Reading	0	29	ಪಾವತಿಸಬೇಕಾದ ದಿನಾಂಕ / Due Date for Payment	15/02/2020	
4	ವ್ಯತ್ಯಾಸ / Difference (2-3)	0	Note: Solar roof top generation is consolidated units of seven individual meters installed on seven individual buildings			
5	ಮೀಟರ್ ಸಂಖ್ಯೆ / Meter Constant	0				
6	ಒಟ್ಟು ಸೂರಾಶುಕ್ಲ ವಿದ್ಯುತ್ ಉತ್ಪಾದನೆ / Total Solar Energy Generated (4 X 5)	10672	Signature of the AEE			

Signature
Technical Department
Kannada University, Hampi
VIDYARANYA

ಸಹಾಯಕ ಕಾರ್ಯನಿರ್ವಾಹಕ ಅಧೀನಾಧಿಕಾರಿ (ಸಿ)
ತಾಂತ್ರಿಕ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ
Rural Sub Division GESCOM Hosapete

ಆಪ್ರಿಲ್ 2020 ತಿಂಗಳ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ ಬಿಲ್ಲ
APRIL-2020 Month's SRTPV Electricity Generation / Consumption Bill

Annexure-I

Reduced
pay ment
1/3 part in
decent month

ಕ್ರಮ ಸಂಖ್ಯೆ / RRNO	KHT 1	21	ಅಂಶದ ಬೆಲೆ / Cost of Purchase	ಅಂಶದ ಬೆಲೆ / Without Subsidy	ಅಂಶದ ಬೆಲೆ / With Subsidy
2	ಅಕೌಂಟ್ ID / Account ID / Connection ID	B527113545		3.07	2.32
3	ಜ್ಞಾತಿಯ ಹೆಸರು / Name and Address	The Registrar, Kannada University, Vidyaranya Hampi, Kamalapura, Hosapete(Tq)	22	ಗ್ರಾಂಟಿಫೈಡ್ ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Gross Amount payable by GESCOM to Consumer (18 X 21 A or B)	0
4	ಮೀಟರ್ ಲಿಬ್ರರಿ ಸಂಖ್ಯೆ / Meter-Reader Code	SO Kamalapur	23	ಗ್ರಾಂಟಿಫೈಡ್ ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / To be paid by Consumer	
5	ತರಬೇತಿ / Tariff	HT2C(1)	A	ಫಿಕ್ಸ್/ಡೆಮಾಂಡ್ ಶುಲ್ಕ / Fixed Demand Charges	ಮೊತ್ತ / Amount
6	ಪ್ರಾಜ್ಞಾಪಿಸಿದ ಲೋಡ್ / Sanctioned Load in KVA	220	a1	ಪರ್ ಕೆವಿಎ / Per KVA	210.00
7	ಬಿಲ್ಲದ ಅವಧಿ / Billing Period	01-03-2020 TO 31-03-2020	a2	MD Penalty	0.00
8	ಪಠ್ಯದ ದಿನಾಂಕ / Reading Date	1 st		ಫಿಕ್ಸ್/ಡೆಮಾಂಡ್ ಶುಲ್ಕ / Total Fixed/Demand Charges	39270.00
9	ಬಿ-ಡೈರೆಕ್ಷನಲ್ ಮೀಟರ್ ಸಿ ನಂ / Bi-Directional Meter SI No	Main meter XC452507	B	MD ಶುಲ್ಕ / MD Penalty Charges (18-6 X 23 a2)	0
10	ವಿದ್ಯುತ್ ಉತ್ಪಾದನೆ / Energy Recorded	(ಉತ್ಪಾದನೆ / Energy Import)		ವಿದ್ಯುತ್ ಶುಲ್ಕ / Energy Charges (Units X Rate)	ಮೊತ್ತ / Amount
11	ಪ್ರಸ್ತುತದ ಓದ / Present Reading	132.75	1.30	01 - 100000	6.80
12	ಪೂರ್ವದ ಓದ / Preveious Reading	116.3	0.75	100001 & above	7.20
13	ವ್ಯತ್ಯಾಸ / Difference (11-12)	16.45	0.61	FAC	0.00
14	ಮೀಟರ್ ಸ್ಥಿರಾಂಕ / Meter Constant	1250	1250	PF Penalty	0
15	ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X 14)	20562.5	762.5	ಒಟ್ಟು ವಿದ್ಯುತ್ ಶುಲ್ಕ / Total Energy Charges	134640
16	ವಿದ್ಯುತ್ ಉತ್ಪಾದನೆ / Net Consumption/Export :	19600		D ಶೇರಿ / Tax @ 9% on (C)	12118
17	(15A - 15B) = Plus ವಿದ್ಯುತ್ ಉತ್ಪಾದನೆ / Net Consumption) = ಗ್ರಾಂಟಿಫೈಡ್ ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Payable by Consumer	19600		E ರಿಬೇಟ್, ಟಿ.ಡಿ.ಎ. ಶುಲ್ಕ / Rebates, TDD Charges	0
18	(15B - 15A) = Plus ವಿದ್ಯುತ್ ಉತ್ಪಾದನೆ / Net Export) = ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Payable by GESCOM	0		F ವಿದ್ಯುತ್ ಉತ್ಪಾದನೆ ಶುಲ್ಕ / Power Factor Penalty	0
19	ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Recorded MD	90		24 ಒಟ್ಟು ಮೊತ್ತ / Total Amount (23 A+B+C+D+E+F)	186028.00
20	ವಿದ್ಯುತ್ ಉತ್ಪಾದನೆ / Power Factor	0.993		25 ಬಾಕಿ / A/years	6,83,721
21	ವಿದ್ಯುತ್ ಉತ್ಪಾದನೆ / Credits, Adjustments/Round off adj			26 ಗ್ರಾಂಟಿಫೈಡ್ ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Net Amount to be paid by Consumer [24+25-26-27]	877086.21
22	ಗ್ರಾಂಟಿಫೈಡ್ ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Net Amount to be paid by GESCOM [23-27]			28	0.00
23	ವಿದ್ಯುತ್ ಉತ್ಪಾದನೆ / Due Date for Payment			29	15-04-2020
24	ವಿದ್ಯುತ್ ಉತ್ಪಾದನೆ / Difference (2 - 3)	0			Note: Solar roof top generation is consolidated units of seven individual meters installed on seven individual buildings
25	ವಿದ್ಯುತ್ ಉತ್ಪಾದನೆ / Meter Constant	0			
26	ಒಟ್ಟು ವಿದ್ಯುತ್ ಉತ್ಪಾದನೆ / Total Solar Energy Generated (4 X 5)	12626			Signature of the AEE

Junior Engineer,
Technical Department
Kannada University, Hampi
VIDYARANYA

ಸಹಾಯಕ ಅಭಿವೃದ್ಧಿ ಇಲಾಖೆ
ಆಯುಕ್ತ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ಗ್ರಾಮೀಣ ವಿದ್ಯುತ್ ಸಬ್ ಡಿವಿಷನ್ ಹೊಸಪೇಟೆ

Rural Sub Division GESCOM Hosapete

ಮಾರ್ಚ್ 2020 ರಲ್ಲಿ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ವಿದ್ಯುತ್ ಬಳಕೆಯ ಬಿಲ್ಲ

MAR-2020 Month's SRTPV Electricity Generation / Consumption Bill

SRTPV / SRNO		KHT 1	21 ಖರೀದಿ ದರ / Cost of Purchase		without subsidy Without Subsidy	with subsidy With Subsidy
3 ಕಸ್ಟಮರ್ ನಾಮ / Name and Address		8527113545	The Registrar, Kannada University, Vidyaranya Hampi, Kamalapur,		0	
4 ಮೀಟರ್ ಓದಿನ ಸಂಖ್ಯೆ / Meter-Reader Code		SO Kamalapur	23 ಗ್ರಾಹಕರು ಸರ್ಟಿಫೈಡ್ ವಿದ್ಯುತ್ ಉತ್ಪಾದನೆ ಮಾಡಬೇಕಾದ ಮೊತ್ತ / To be paid by Consumer			
5 ಬರಾಬರಿ / Tariff		HT2C(1)	A ನಿರ್ದಿಷ್ಟ/ದೇರ್ಜಿ ಶುಲ್ಕ / Fixed/Demand Charges		ಮೊತ್ತ / Amount	
6 ಸಂಪೂರ್ಣ ವಿದ್ಯುತ್ ಛೇದನಾ/ Sanctioned Load in KVA		220	Per KVA		210.00	210.00
7 ಬಿಲ್ಯಿಂಗ್ ಅವಧಿ / Billing Period		01-02-2020 TO 29-02-2020	a1		39270.00	
			a2 MD Penalty		0.00	
8 ಮೀಟರ್ ಓದಿನ ದಿನಾಂಕ / Reading Date		1 st	ಮೊತ್ತ ನಿರ್ದಿಷ್ಟ/ದೇರ್ಜಿ ಶುಲ್ಕ / Total Fixed/Demand Charges		39270.00	
9 ಮೈನ್ ಮೀಟರ್ ಸಂಖ್ಯೆ / Main meter No		Main meter X0452507	B ನಿರ್ದಿಷ್ಟ ದೇರ್ಜಿ ಶುಲ್ಕ / MD Penalty Charges (19-6 X 23 a2)		0	
10 ವಿದ್ಯುತ್ ಉತ್ಪಾದನೆ / Energy Recorded		(ಎ)ವಿದ್ಯುತ್ ಉತ್ಪಾದನೆ / Energy Import	(ಇ)ವಿದ್ಯುತ್ ಉತ್ಪಾದನೆ / Energy Export		ಮೊತ್ತ / Amount	
11 ಪ್ರಸ್ತುತ ಓದಿನ / Present Reading		1163	01 - 100000		6.80	6.80
12 ಹಿಂದಿನ ಓದಿನ / Previous Reading		97.29	100001 & above		7.20	7.20
13 ವ್ಯತ್ಯಾಸ / Difference (11-12)		116.71	FAC		0.07	1619.623
14 ಮೀಟರ್ ಸ್ಥಿರಾಂಕ / Meter Constant		(120)	PF Penalty			
15 ಒಟ್ಟು ವಿದ್ಯುತ್ ಉತ್ಪಾದನೆ / Total Energy Import / Export (13X14)		23367.5	ಮೊತ್ತ ವಿದ್ಯುತ್ ಶುಲ್ಕ / Total Energy Charges		158954.625	
16 ನಿರ್ದಿಷ್ಟ ಉತ್ಪಾದನೆ / Net Consumption/Export:		23137.5	D ತೆರಿಗೆ / Tax @ 9% on (C)		14306	
17 (15A - 15B) = Plus ನಿರ್ದಿಷ್ಟ ಉತ್ಪಾದನೆ / Net Consumption = ಗ್ರಾಹಕರಿಂದ ಪಾವತಿಸಬೇಕಾದ /		23137.5	E ರಿಬೇಟ್, ಟಿ.ಡಿ. ಶುಲ್ಕಗಳು / Rebates, TOD Charges		0	
18 (15B - 15A) = Plus ನಿರ್ದಿಷ್ಟ ಉತ್ಪಾದನೆ / Net Export: ಗ್ರಾಹಕರಿಗೆ ಪಾವತಿಸಬೇಕಾದ / Payable by GESCOM		0	F ವಿದ್ಯುತ್ ಘಟಕ ದರ ಶುಲ್ಕ / Power Factor Penalty		0	
19 ದಾಖಲಿಸಿದ ದೇರ್ಜಿ / Recorded MD		87.5	24 ಒಟ್ಟು ಮೊತ್ತ / Total Amount (23 A+B+C+D+E+F)		212531.00	
20 ವಿದ್ಯುತ್ ಘಟಕ / Power Factor		0.994	25 ಬಾಕಿ / Arrears		7,12,106	
21 ಮೀಟರ್ ಓದಿನ ದಿನಾಂಕ / SRTPV Meter Details:			26 ಕ್ರೆಡಿಟ್, ಸರ್ಟಿಫಿಕೇಟ್ / Credits, Adjustments/Round off adj		7621.06	
22 ಮೀಟರ್ ಓದಿನ / Present Reading		0	27 ಗ್ರಾಹಕರು ಸರ್ಟಿಫೈಡ್ ವಿದ್ಯುತ್ ಉತ್ಪಾದನೆ ಮಾಡಬೇಕಾದ ನಿರ್ದಿಷ್ಟ ಮೊತ್ತ / Net Amount to be paid by Consumer (24+25-26-27)		932258.06	
23 ಹಿಂದಿನ ಓದಿನ / Previous Reading		0	28 ಗ್ರಾಹಕರಿಗೆ ಪಾವತಿಸಬೇಕಾದ ನಿರ್ದಿಷ್ಟ ಮೊತ್ತ / Net Amount to be paid by GESCOM (23-27)		0.00	
24 ವ್ಯತ್ಯಾಸ / Difference (2-3)		0	29 ಪಾವತಿಗೆ ಸಿದ್ಧ ದಿನಾಂಕ / Due Date for Payment		15/03/2020	
25 ಮೀಟರ್ ಸ್ಥಿರಾಂಕ / Meter Constant		0	Note: Solar roof top generation is consolidated units of seven individual meters installed on seven individual buildings			
26 ಒಟ್ಟು ವಿದ್ಯುತ್ ಉತ್ಪಾದನೆ / Total Solar Energy Generated (4 X 5)		10596	Signature of the AEE			

ಮಾಹಿತಿ ಕಾರ್ಯದರ್ಶಿ ಅಧೀನದಲ್ಲಿ (ಸಿ)

ಅಧಿಕಾರಿ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

APR 2020

ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ
Rural Sub Division GESCOM Hosapete
ಮೇ 2020 ತಿಂಗಳ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ಉಪಯೋಗ ಬಿಲ್ಲು
MAY-2020 Month's SRTPV Electricity Generation / Consumption Bill

ವಿದ್ಯುತ್ ಉತ್ಪಾದನೆ / RRND		KHT 1	31	ಅಂಶ 1 / Cost of Purchase	ಅಂಶ 1 Subsidy	ಅಂಶ 2 Without Subsidy
2	ಅಂಶ 1 / Account ID / Connection ID	B527113545			1.85	2.32
3	ಅಂಶ 2 / ಉಪಯೋಗ / Name and Address	The Registrar Kannada University, Vidyaranya Hampi, Kamalapur, Hosapete(Td)	22	ಉತ್ಪಾದನೆ/ಉಪಯೋಗದ ಸ್ವಲ್ಪ ಬಿಲ್ಲು / Gross Amount payable by GESCOM to Consumer (18 X 21 A or B)		
4	ಅಂಶ 3 / ಮೀಟರ್ / Meter-Header Code	SO Kamalapur	23	ಉತ್ಪಾದನೆ/ಉಪಯೋಗದ ಸ್ವಲ್ಪ ಬಿಲ್ಲು / To be paid by Consumer		
5	ಅಂಶ 4 / Tariff	HT2C(1)	A	ಅಂಶ 4 / Fixed Demand Charges	ಅಂಶ 4 / Fixed Demand Charges BMP/CNC/UL B	ಅಂಶ 4 / Village Panchayat
6	ಅಂಶ 5 / ಅನುಮತಿಸಿದ ಉತ್ಪಾದನೆ/ಅನುಮತಿಸಿದ ಲೋಡ್ in KVA	220	a1	Per KVA	210.00	210.00
7	ಅಂಶ 6 / ಬಿಲ್ಲು / Billing Period	01-04-2020 TO 30- 04-2020	a2	MD Penalty		0.00
8	ಅಂಶ 7 / ಅಂಶ 7 / Reading Date	1 st		ಅಂಶ 7 / Total Fixed Demand Charges		210.00
9	ಅಂಶ 8 / ಅಂಶ 8 / Bi-Directional Meter Sl No	Main meter X0452507	B	ಅಂಶ 8 / MD Penalty Charges (19.6 X 23 a2)		0
10	ಅಂಶ 9 / ಅಂಶ 9 / Energy Recorded	(a) ಅಂಶ 9 / Energy Import		ಅಂಶ 9 / Energy Charges : Units X Rate:		ಅಂಶ 9 / Amount
11	ಅಂಶ 10 / Present Reading	143.78	32	01 - 100000	6.80	6.80
12	ಅಂಶ 11 / Previous Reading	132.75	1.36	100001 & above	7.20	7.20
13	ಅಂಶ 12 / Difference (11-12)	11.03	1.44	FAC	0.06	0
14	ಅಂಶ 13 / Meter Constant	1250	1250	PF Penalty		
15	ಅಂಶ 14 / ಅಂಶ 14 / Total Energy Import / Export (11X14)	13787.5	2300	ಅಂಶ 14 / Total Energy Charges		7815
16	ಅಂಶ 15 / Net Consumption/Export :	11487.5		ಅಂಶ 15 / Tax @ 9% on (C)		7030
17	ಅಂಶ 16 / Net Consumption/Export (15A - 15B) Plus ಉತ್ಪಾದನೆ / Net Consumption)	11487.5		ಅಂಶ 16 / Rebates TOG Charges		0
18	ಅಂಶ 17 / Payable by Consumer (15B - 15A) Plus ಉತ್ಪಾದನೆ / Net Export : ಉತ್ಪಾದನೆ/ಉಪಯೋಗದ ಸ್ವಲ್ಪ ಬಿಲ್ಲು / Payable by GESCOM	0		ಅಂಶ 17 / Power Factor Penalty		0
19	ಅಂಶ 18 / Recorded MD	107.5		ಅಂಶ 18 / Total Amount (23 A+B+C+D+E+F)		134415.00
20	ಅಂಶ 19 / Power Factor	0.967		ಅಂಶ 19 / Amount		8,88,274
21	ಅಂಶ 20 / SRTPV Meter Details:			ಅಂಶ 20 / Net Amount to be paid by Consumer (24+25-26-27)		1022071.74
22	ಅಂಶ 21 / SRTPV Meter			ಅಂಶ 21 / Net Amount to be paid by GESCOM (23-27)		0.00
23	ಅಂಶ 22 / Present Reading	0		ಅಂಶ 22 / Due Date for Payment		15-05-2020
24	ಅಂಶ 23 / Previous Reading	0		Note: Solar roof top generation is consolidated units of seven individual meters installed on seven individual buildings		
25	ಅಂಶ 24 / Difference (2-3)	0				
26	ಅಂಶ 25 / Meter Constant	0		Signature of the AEE		
27	ಅಂಶ 26 / Total Solar Energy Generated (4 X 5)					

ಗ್ರಾಮೀಣ ವಿದ್ಯುತ್ ಸರಬರಾಜು ಕಂಪನಿ ನಿರ್ಮಿತಿ

Rural Sub Division GESCOM Hosapete

ಸಾರ್ವಜನಿಕ ವಿದ್ಯುತ್ ಸರಬರಾಜು/ವಿದ್ಯುತ್ ಬಳಕೆದಾರರು

JUNE-2020 Month's SRTPV Electricity Generation / Consumption Bill

JUNE-2020 Month's SRTPV Electricity Generation / Consumption Bill						ಸಬ್ಸಿಡಿ ಯಿಲ್ಲ/ Without Subsidy	ಸಬ್ಸಿಡಿ ಯಿದೆ/ With Subsidy		
1	ಬಿಲ್ ನಂ. / RRNO	KHT 1	21	ಖರೀದಿ ದರ / Cost of Purchase			3.07	2.32	
2	ಅಕೌಂಟ್ ID / Connection ID	B527113545							
3	ಬಳಕೆದಾರರ ಹೆಸರು / Name and Address	The Registrar, Kannada University, Vidyaranya Hampi, Kamalapura, Hosapete(Tq)	22	ಗ್ರಾಹಕರಿಗೆ ಗ್ರಾಹಕರಿಗೆ ಪಾವತಿಸಬೇಕಾದ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)			0		
4	ಮೀಟರ್ ಓದಿನ ಸಂಖ್ಯೆ / Meter-Reader Code	SO Kamalapur	23	ಗ್ರಾಹಕರು ಗ್ರಾಹಕರಿಗೆ ಪಾವತಿಸಬೇಕಾದ ಮೊತ್ತ / To be paid by Consumer					
5	ಬರಾಬರಿ / Tariff	HT2C(1)	A	ನಿರ್ದಿಷ್ಟ/ನಿರ್ದಿಷ್ಟ ಶುಲ್ಕ / Fixed/Demand Charges	ಬೃಹದಾಂಶ/ಸಾಮಾನ್ಯ /ಬೃಹದಾಂಶ/ BBMP/CMCAUL B	ಗ್ರಾಮ ಪಂಚಾಯತ್ / Village Panchayath	ಮೊತ್ತ / Amount		
6	ಸಂಪೂರ್ಣ ವಿದ್ಯುತ್ ಲೋಡ್ / Sanctioned Load in KVA	220	a1	Per KVA	210.00	210.00	39270.00		
7	ಬಿಲ್ ಮಾಡಿದ ಅವಧಿ / Billing Period	01-05-2020 TO 31-05-2020	a2	MD Penalty			0.00		
8	ಮೀಟರ್ ಓದಿನ ದಿನಾಂಕ / Reading Date	1 st	ಒಟ್ಟು ನಿರ್ದಿಷ್ಟ/ನಿರ್ದಿಷ್ಟ ಶುಲ್ಕ / Total Fixed/Demand Charges					39270.00	
9	ಬಿ-ಡೈರೆಕ್ಷನಲ್ ಮೀಟರ್ ಸಂಖ್ಯೆ / Bi-Directional Meter Sl No	Main meter X0452507	B	ನಿರ್ದಿಷ್ಟ ಶುಲ್ಕ ದರ / MD Penalty Charges (19-6 X 23 a2)			0		
10	ವಿದ್ಯುತ್ ಉತ್ಪಾದನೆ / Energy Recorded	(ಎ)ವಿದ್ಯುತ್ ಉತ್ಪಾದನೆ / Energy Import	(ಬಿ)ವಿದ್ಯುತ್ ಉತ್ಪಾದನೆ / Energy Export	ವಿದ್ಯುತ್ ಶುಲ್ಕ / Energy Charges (Units X Rate)			ಮೊತ್ತ / Amount		
11	ಇಂದಿನ ಸಂಖ್ಯೆ / Present Reading	155.31	3.93	01 - 100000			6.80	6.80	91800
12	ಹಿಂದಿನ ಸಂಖ್ಯೆ / Preveious Reading	143.78	3.2	100001 & above			7.20	7.20	0
13	ವ್ಯತ್ಯಾಸ / Difference (11-12)	11.53	0.73	FAC			0.00		0
14	ಮೀಟರ್ ಸಂಖ್ಯೆ / Meter Constant	1250	1250	PF Penalty					
15	ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X 14)	14412.5	912.5	ಒಟ್ಟು ವಿದ್ಯುತ್ ಶುಲ್ಕ / Total Energy Charges			91800		
16	ನಿರ್ದಿಷ್ಟ ಬಳಕೆ/ಉತ್ಪಾದನೆ / Net Consumption/Export :	13500		D	ಶೇರಿ / Tax @ 9% on (C)			8262	
17	(15A - 15B = Plus ನಿರ್ದಿಷ್ಟ ಬಳಕೆ / Net Consumption) = ಗ್ರಾಹಕರಿಗೆ ಪಾವತಿಸಬೇಕಾದ / Payable by Consumer	13500		E	ರಿಯೇಟು, ಟಿ.ಡಿ. ಶುಲ್ಕ / Rebates, TOD Charges			0	
18	(15B - 15A = Plus ನಿರ್ದಿಷ್ಟ ಉತ್ಪಾದನೆ / Net Export) = ಗ್ರಾಹಕರಿಗೆ ಪಾವತಿಸಬೇಕಾದ / Payable by GESCOM	0		F	ವಿದ್ಯುತ್ ಘಾತ / Power Factor Penalty			0	
19	ದಾಖಲೆ ಮಾಡಿದ / Recorded MD	68.75		24	ಒಟ್ಟು ಮೊತ್ತ / Total Amount (23 A+B+C+D+E+F)			139332.00	
20	ವಿದ್ಯುತ್ ಘಾತ / Power Factor	0.991		25	ಬಾಕಿ / Arrears			10,17,567	
ಕಳೆದ ಸರಬರಾಜು ಮಾಹಿತಿ / SRTPV Meter Details:			27	ಗ್ರಾಹಕರು ಗ್ರಾಹಕರಿಗೆ ಪಾವತಿಸಬೇಕಾದ ನಿರ್ದಿಷ್ಟ ಮೊತ್ತ / Net Amount to be paid by Consumer (24+25-26-22)			1167574.67		
1	ಸರಬರಾಜು ಮಾಹಿತಿ / SRTPV Meter		28	ಗ್ರಾಹಕರು ಗ್ರಾಹಕರಿಗೆ ಪಾವತಿಸಬೇಕಾದ ನಿರ್ದಿಷ್ಟ ಮೊತ್ತ / Net Amount to be paid by GESCOM (23-27)			0.00		
2	ಇಂದಿನ ಸಂಖ್ಯೆ / Present Reading	0	29	ಪಾವತಿ ದಿನಾಂಕ / Due Date for Payment			15/06/2020		
3	ಹಿಂದಿನ ಸಂಖ್ಯೆ / Preveious Reading	0	Note: Solar roof top generation is consolidated units of seven individual meters installed on seven individual buildings						
4	ವ್ಯತ್ಯಾಸ / Difference (2 - 3)	0							
5	ಮೀಟರ್ ಸಂಖ್ಯೆ / Meter Constant	0							
6	ಒಟ್ಟು ಸರಬರಾಜು ವಿದ್ಯುತ್ ಉತ್ಪಾದನೆ / Total Solar Energy Generated (4 X 5)	10055	Signature of the AEE						

Junior Engineer,
Technical Department
Kannada University, Hampi

ಸಹಾಯಕ ಕಾರ್ಯದರ್ಶಿ, ವಿದ್ಯುತ್ ಸರಬರಾಜು (ಎ)
ಕರ್ನಾಟಕ ವಿಶ್ವವಿದ್ಯಾನಿಲಯ, ಹಂಪಿ
ಮುಖ್ಯ ವಿಶ್ವವಿದ್ಯಾನಿಲಯ, ಹಂಪಿ

Executive Engineer
Technical Department

ಗ್ರಾಮೀಣ ವಿದ್ಯುತ್ ಸರಬರಾಜು ಕಂಪನಿ ನಿಗಮ
Rural Sub Division GSCOM Hosapete

ಜುಲೈ 2020 ತಿಂಗಳ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ ಬಿಲ್ಲ
JULY-2020 Month's SRTPV Electricity Generation / Consumption Bill

ಅರ್ಜಿದಾರರ ಹೆಸರು / RRNO	KHT 1	21 ಖರೀದಿ ದರ / Cost of Purchase	ಅನುಬಂಧಿತ ರೂಪ / Without Subsidy	ಅನುಬಂಧಿತ ರೂಪ / With Subsidy
ಅರ್ಜಿದಾರರ ID / Account ID / Connection ID	B527113545		3.07	2.33
3 ಹೆಸರು ಮತ್ತು ವಿಳಾಸ / Name and Address	The Registrar, Kannada University, Vidyaranya Hampi, Kamalapura, Hosapete(Tq)	22 ಗ್ರಾಹಕರಿಗೆ ಗ್ರಾಹಕರಿಗೆ ಪಾವತಿಸಬೇಕಾದ ಒಟ್ಟು ಮೊತ್ತ / Gross Amount payable by GSCOM to Consumer (18 X 21 A or B)	0	
4 ಮೀಟರ್ ಓದಿಕೊಳ್ಳುವ ಸಂಖ್ಯೆ / Meter-Reader Code	SO Kamalapur	23 ಗ್ರಾಹಕರಿಗೆ ಗ್ರಾಹಕರಿಗೆ ಪಾವತಿಸಬೇಕಾದ ಮೊತ್ತ / To be paid by Consumer		
5 ದರ / Tariff	HT2C(1)	A ನಿಗದಿತ/ದೇಶೀ ಶುಲ್ಕ / Fixed/Demand Charges	ಗ್ರಾಮೀಣ ಮಂಡಳಿ/ವಿಲ್ಲಾಜೆ ಪಂಚಾಯತ್ / BBMP/CMC/UL B	ಮೊತ್ತ / Amount
6 ಅನುಮೋದಿತ ವಿದ್ಯುತ್ ಲೋಡ್ / Sanctioned Load in KVA	220	81 Per KVA	210.00	39270.00
7 ಬಿಲ್ಲದ ಅವಧಿ / Billing Period	01-06-2020 TO 30-06-2020	a2 MD Penalty		0.00
8 ಮೀಟರ್ ಓದಿದ ದಿನಾಂಕ / Reading Date	1 st	ಒಟ್ಟು ನಿಗದಿತ/ದೇಶೀ ಶುಲ್ಕ / Total Fixed/Demand Charges		39270.00
9 ದ್ವಿ- ದಿಕ್ಕಿನ ಮೀಟರ್ ಸಂಖ್ಯೆ / Bi-Directional Meter SI No	Main meter X0452507	B ಗೆಲುವು ಶೇಕಡೆ ದರ / MD Penalty Charges (19-5 X 23 a2)		0
10 ವಿದ್ಯುತ್ ಉತ್ಪಾದನೆ / Energy Recorded	(ಎ)ವಿದ್ಯುತ್ ಉತ್ಪಾದನೆ / Energy Import	ವಿದ್ಯುತ್ ಶುಲ್ಕ / Energy Charges (Units X Rate)		ಮೊತ್ತ / Amount
11 ಪ್ರಸ್ತುತ ಓದಿಕೊಳ್ಳುವ / Present Reading	16753	01 - 100000	6.80	106725
12 ಹಿಂದಿನ ಓದಿಕೊಳ್ಳುವ / Previous Reading	15531	100001 & above	7.20	0
13 ವ್ಯತ್ಯಾಸ / Difference (11-12)	1222	FAC	0.09	1333.125
14 ಮೀಟರ್ ಸ್ಥಿರತೆ / Meter Constant	1250	PF Penalty		
15 ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X 14)	15275	ಒಟ್ಟು ವಿದ್ಯುತ್ ಶುಲ್ಕ / Total Energy Charges		102058.125
16 ನಿವ್ವಳ ಉತ್ಪಾದನೆ / Net Consumption/Export :	14812.5	D ಶೇಕಡೆ / Tax @ 9% on (C)		9185
17 (15A - 15B = Plus ನಿವ್ವಳ ಉತ್ಪಾದನೆ / Net Consumption) = ಗ್ರಾಹಕರಿಗೆ ಪಾವತಿಸಬೇಕಾದ / Payable by Consumer	14812.5	E ರಿಯಾಯಿತಿ, ಟಿ.ಡಿ. ಶುಲ್ಕ / Rebates, TDD Charges		0
18 (15B - 15A = Plus ನಿವ್ವಳ ಉತ್ಪಾದನೆ / Net Export) = ಗ್ರಾಹಕರಿಗೆ ಪಾವತಿಸಬೇಕಾದ / Payable by GSCOM	0	F ವಿದ್ಯುತ್ ಘಟಕ ದರ / Power Factor Penalty		0
19 ದಾಖಲಿಸಿದ ಶೇಕಡೆ / Recorded MD	62.5	24 ಒಟ್ಟು ಮೊತ್ತ / Total Amount (23 A+B+C+D+E+F)		150513.00
20 ವಿದ್ಯುತ್ ಘಟಕ / Power Factor	0.986	25 ದೇಶೀ / Arrears		11,67,575
ವಿ.ಜಿ. ಸಿ.ಎಸ್.ಎಸ್. ಮೀಟರ್ ವಿವರ / SRTPV Meter Details:		26 ಋಣ, ಸರ್ಟಿಫಿಕೇಟ್ / Credits, Adjustments/Round off adj		10782.43
1 ಮೀಟರ್ ವಿವರ / SRTPV Meter		27 ಗ್ರಾಹಕರಿಗೆ ಗ್ರಾಹಕರಿಗೆ ಪಾವತಿಸಬೇಕಾದ ನಿವ್ವಳ ಮೊತ್ತ / Net Amount to be paid by Consumer (24+25-26-27)		1328870.43
2 ಪ್ರಸ್ತುತ ಓದಿಕೊಳ್ಳುವ / Present Reading	0	28 ಗ್ರಾಹಕರಿಗೆ ಗ್ರಾಹಕರಿಗೆ ಪಾವತಿಸಬೇಕಾದ ನಿವ್ವಳ ಮೊತ್ತ / Net Amount to be paid by GSCOM (23-27)		0.00
3 ಹಿಂದಿನ ಓದಿಕೊಳ್ಳುವ / Previous Reading	0	29 ಪಾವತಿಸಬೇಕಾದ ದಿನಾಂಕ / Due Date for Payment		15/07/2020
4 ವ್ಯತ್ಯಾಸ / Difference (2 - 3)	0	Note: Solar roof top generation is consolidated units of seven individual meters Installed on seven individual buildings		
5 ಮೀಟರ್ ಸ್ಥಿರತೆ / Meter Constant	0	Signature of the AEE		
6 ಒಟ್ಟು ಸೂರ್ಯ ವಿದ್ಯುತ್ ಉತ್ಪಾದನೆ / Total Solar Energy Generated (4 X 5)	10127			

JUNIOR ENGINEER,
Technical Department,
Kannada University, Hampi
017/2020

Executive Engineer
Technical Department
Kannada University, Hampi

ರೂರಲ್ ಸಬ್ ಡಿವಿಷನ್ ಗೆಸಕಂ ಹುಸಾಪೇಟೆ
Rural Sub Division GESCOM Hosapete
ಜುಲೈ 2020 ತಿಂಗಳ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ
AUG-2020 Month's SRTPV Electricity Generation / Consumption Bill

1	ಕನ್ಯಾಕ್ಟರ್ ಸಂಖ್ಯೆ / RRNO	KHT 1	21	ಖರೀದಿ ದರ / Cost of Purchase		Without Subsidy	With Subsidy
2	ಗಣಕೀಕರಣ ID / Account ID / Connection ID	B527113545				01	2.37
3	ಜನರ ಹೆಸರು ಮತ್ತು ವಿಳಾಸ / Name and Address	The Registrar, Kannada University, Vidyaranya Hampi, Kamalapura, Hosapete(TQ)	22	ಗ್ರಾಹಕರಿಗೆ ಗಣಕೀಕರಣ ಮಾಡಬೇಕಾದ ಮೊತ್ತ / Gross Amount payable by GESCOM to Consumer (18 X 21 A or B)		0	
4	ಮೀಟರ್ ಲೀಡರ್ ಸಂಖ್ಯೆ / Meter-Reader Code	SO Kamalapur	23	ಗ್ರಾಹಕರಿಂದ ಗಣಕೀಕರಣ ಮಾಡಬೇಕಾದ ಮೊತ್ತ / To be paid by Consumer			
5	ದರ / Tariff	HT2C(1)	A	ದಿಶಾ/ದಿಶೆ ದರ / Fixed Demand Charges	ಗ್ರಾಮೀಣ ಮಾರಾಟ / BOMF-CMCAU, B	ಗ್ರಾಮೀಣ / Village Perchayam	ಮೊತ್ತ / Amount
6	ಪ್ರಮಾಣೀಕರಣ ವಿದ್ಯುತ್ ಉತ್ಪಾದನೆ / Sanctioned Load in KVA	220	a1	Par KVA	210.00	210.00	34270.00
7	ಬಿಲ್ ಮಾಡುವ ಅವಧಿ / Billing Period	01-07-2020 TO 31-07-2020	a2	MD Penalty			0.00
8	ಮೀಟರ್ ಓದಿದ ದಿನಾಂಕ / Reading Date	1 st	ಒಟ್ಟು ದಿಶಾ/ದಿಶೆ ದರ / Total Fixed/Demand Charges				34270.00
9	ಬಿ-ದಿಶಾ/ದಿಶೆ ಮೀಟರ್ ಸಂಖ್ಯೆ / Bi-Directional Meter SI No	Main meter X0452507	B	MD ದಿಶಾ/ದಿಶೆ ದರ / MD Penalty Charges (19-A X 23 a2)		0	
10	ವಿದ್ಯುತ್ ಉತ್ಪಾದನೆ / Energy Recorded	(0) ಉತ್ಪಾದನೆ / Energy Import (1) ಉತ್ಪಾದನೆ / Energy Export	C	ವಿದ್ಯುತ್ ದರ / Energy Charges (units X Rate)			ಮೊತ್ತ / Amount
11	ಪ್ರಸ್ತುತ ಓದ / Present Reading	176.5	4.75	01 - 100000	0.80	0.80	732.00
12	ಪೂರ್ವ ಓದ / Previous Reading	167.33	4.3	100001 & above	7.20	7.20	0
13	ವ್ಯತ್ಯಾಸ / Difference (11-12)	9.07	0.45	FAC	11.09		140.75
14	ಮೀಟರ್ ಸಂಖ್ಯೆ / Meter Constant	1200	1200	PF Penalty			
15	ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (10X14)	11337.3	362.3	ಒಟ್ಟು ವಿದ್ಯುತ್ ದರ / Total Energy Charges			74239.75
16	ಒಟ್ಟು ಉತ್ಪಾದನೆ/ಉತ್ಪಾದನೆ / Net Consumption/Export :	10775		D	ಟ್ಯಾಕ್ಸ್ / Tax @ 9% on (C)		6682
17	(15A - 15B) Plus ದಿಶಾ/ದಿಶೆ / Net Consumption	10775		E	ರಿಯೇಟ್, ಟಿ.ಡಿ. ದಿಶಾ/ದಿಶೆ / Rebates, TOD Charges		0
18	ಗ್ರಾಹಕರಿಗೆ ಪಾವತಿಸಬೇಕಾದ / Payable by Consumer	0		F	ಪವರ್ ಫ್ಯಾಕ್ಟರ್ ದಿಶಾ/ದಿಶೆ / Power Factor Penalty		0
19	(15B - 15A) Plus ದಿಶಾ/ದಿಶೆ / Net Export	0	24	ಒಟ್ಟು ಮೊತ್ತ / Total Amount (23 A+B+C+D+E+F)			120192.00
20	ಗ್ರಾಹಕರಿಗೆ ಪಾವತಿಸಬೇಕಾದ / Payable by GESCOM	76.15	25	ಚೌಕ / Areas			13,28,871
21	ರೂಪಾಯಿ ದಿಶಾ/ದಿಶೆ / Recorded MD	0.975	26	ಜಮ್ / ಮಾರಾಟ / Credits Adjustments Round off ad			13788.71
22	ಪವರ್ ಫ್ಯಾಕ್ಟರ್ / Power Factor	0.975	27	ಗ್ರಾಹಕರಿಂದ ಗಣಕೀಕರಣ ಮಾಡಬೇಕಾದ ಮೊತ್ತ / Net Amount to be paid by Consumer (24+25-26)			1462851.71
ಸರ್ಟಿಫೈಡ್ ವಿದ್ಯುತ್ ಉತ್ಪಾದನೆ / SRTPV Meter Details:			28	ಗ್ರಾಹಕರಿಗೆ ಪಾವತಿಸಬೇಕಾದ ಮೊತ್ತ / Net Amount to be paid by GESCOM (21-27)			0.00
1	ಸರ್ಟಿಫೈಡ್ ವಿದ್ಯುತ್ ಉತ್ಪಾದನೆ / SRTPV Meter	0	29	ಪಾವತಿ ದಿನಾಂಕ / Due Date for Payment			15-08-2020
2	ಪ್ರಸ್ತುತ ಓದ / Present Reading	0	Note: Solar roof top generation is consolidated units of seven individual meters installed on seven individual buildings				
3	ಪೂರ್ವ ಓದ / Previous Reading	0					
4	ವ್ಯತ್ಯಾಸ / Difference (2 - 3)	0					
5	ಮೀಟರ್ ಸಂಖ್ಯೆ / Meter Constant	0					
6	ಒಟ್ಟು ಸೂರ್ಯ ವಿದ್ಯುತ್ ಉತ್ಪಾದನೆ / Total Solar Energy Generated (4 X 5)	10608	Signature of the AEE				

Sep-2020 Month's SRTPV Electricity Generation / Consumption Bill									
ಸಂಖ್ಯೆ : RRNO		KHT 1		21 ಖರೀದಿ ಮೊ / Cost of Purchase		ಎಲಿಸ್ಟ್ರಿಕ್ ಶುಲ್ಕ / Without Subsidy		ಎಲಿಸ್ಟ್ರಿಕ್ ಶುಲ್ಕ / With Subsidy	
						MT		2.30	
ಅರ್ಜಿದಾರ್ ಐಡಿ / Account ID / Connection ID		B527113545							
3 ದೇಶ ಮತ್ತು ವಿಳಾಸ / Name and Address		The Registrar, Kannada University, Vidyaranya Hampi, Kamalapur, Hosapete(Tq)		22 ಗ್ರಾಹಕರಿಂದ ಗಣಕೀಕರಣ ಮಾಡಬೇಕಾದ ಮೊತ್ತ / Gross Amount payable by GESCO to Consumer (18 X 21 A or B)				0	
4 ಮೀಟರ್ ಸಂಖ್ಯೆ / Meter Reader Code		SO Kamalapur		23 ಗ್ರಾಹಕರು ರೂಪಾಯಿಗಳಲ್ಲಿ ಪಾವತಿಯಾಗಬೇಕಾದ ಮೊತ್ತ / To be paid by Consumer					
5 ವರಾಂತ / Tariff		HT2C(1)		A ಫಿಕ್ಸ್‌ಡ್/ದೇಶದ ಮೌಲ್ಯ / Fixed/Demand Charges		ಬಿಲ್ಡಿಂಗ್/ಮಾಲೀಕರಿಗೆ / BBMP/CMC/UL B		ಗ್ರಾಮ ಪಂಚಾಯತ್ / Village Panchayat	
6 ಅನುಮೋದಿತ ಡಿಮ್ಯಾಂಡ್ ಲೋಡ್/Sanctioned Load in KVA		220						ಮೊತ್ತ / Amount	
7 ಬಿಲ್ಲದ ಅವಧಿ / Billing Period		01-08-2020 TO 31-08-2020		a1 Per KVA		210.00		210.00	
				a2 MD Penalty				0.00	
8 ಮೀಟರ್ ಓದಿದ ದಿನಾಂಕ / Reading Date		1 st		ಒಟ್ಟು ನಿರ್ದಿಷ್ಟ/ದೇಶದ ಮೌಲ್ಯ / Total Fixed/Demand Charges				39270.00	
9 ಬಿ-ದಿಕ್ಕಿನ ಮೀಟರ್ / Bi-Directional Meter SI No		Main meter X0452507		B ನಡುವಿನ ದೋಷ ಮೌಲ್ಯ / MD Penalty Charges (19-B X 23 a2),				0	
10 ಡಿಮ್ಯಾಂಡ್ ಕಾರ್ಡ್ / Energy Recorders		(a) ಡಿಮ್ಯಾಂಡ್ ಲಾನ್ಸ್ / Energy Import (b) ಡಿಮ್ಯಾಂಡ್ ಎಕ್ಸ್‌ಪೋರ್ಟ್ / Energy Export		C ಡಿಮ್ಯಾಂಡ್ ಮೌಲ್ಯ / Energy Charges Units X Rate:				ಮೊತ್ತ / Amount	
11 ಪ್ರಸ್ತುತ ಓದಿಕೆ / Present Reading		184.99		5.06		01 - 100000		6.80	
12 ಪೂರ್ವ ಓದಿಕೆ / Previous Reading		176.6		4.75		100001 & above		7.20	
13 ವ್ಯತ್ಯಾಸ / Difference (11-12)		8.39		0.31		FAC		0.09	
14 ಮೀಟರ್ ಸಂಖ್ಯೆ / Meter Constant		1250		1250		PF Penalty			
15 ಒಟ್ಟು ಡಿಮ್ಯಾಂಡ್ ಲಾನ್ಸ್ / ಮೂಲಾಂತರ / Total Energy Import / Export (13X 14)		10487.5		387.5		ಒಟ್ಟು ಡಿಮ್ಯಾಂಡ್ ಮೌಲ್ಯ / Total Energy Charges		69589	
						D ಸರ್ಟ್ / Tax @ 9% on (C)		6263	
16 ನಿಟ್ಟು ಲಾನ್ಸ್/ಮೂಲಾಂತರ / Net Consumption/Export :		10100		E ರಬೇಟೆಗಳು, ಬಿಲ್ಡಿಂಗ್ ಮೌಲ್ಯ / Rebates, TOD Charges				0	
17 (15A - 15B = Plus ನಿಟ್ಟು ಲಾನ್ಸ್ / Net Consumption) = ಗ್ರಾಹಕರಿಂದ ಪಾವತಿಯಾಗಬೇಕಾದ ಮೊತ್ತ / Payable by Consumer		10100		F ಪವರ್ ಫ್ಯಾಕ್ಟರ್ ದೋಷ ಮೌಲ್ಯ / Power Factor Penalty				0	
18 (15B - 15A = Plus ನಿಟ್ಟು ಎಕ್ಸ್‌ಪೋರ್ಟ್ / Net Export) = ಗ್ರಾಹಕರಿಂದ ಗಣಕೀಕರಣ ಮಾಡಬೇಕಾದ ಮೊತ್ತ / Payable by GESCO		0		24 ಒಟ್ಟು ಮೊತ್ತ / Total Amount ((7A)+(B+C)+D+E+F)				11322.00	
19 ರೂಪಾಯಿಗಳಲ್ಲಿ ದೇಶದ / Recorded MD		62.5		25 ಎಂ / Amount				14,80,962	
20 ಪವರ್ ಫ್ಯಾಕ್ಟರ್ / Power Factor		0.853		26 ಹಣ , ಅನುಮೋದಿತ / Credits Adjustments/Round off ad				15106.615	
ಮಿ. ಸೀರೆಸರ್ ಎಲಿಸ್ಟ್ರಿಕ್ ಡಿಟಿಲ್ಸ್ / SRTPV Meter Details:				27 ಗ್ರಾಹಕರು ರೂಪಾಯಿಗಳಲ್ಲಿ ಪಾವತಿಯಾಗಬೇಕಾದ ನಿಟ್ಟು ಮೊತ್ತ / Net Amount to be paid by Consumer (24+25-26-22)				159089.12	
1 ಸೀರೆಸರ್ ಎಲಿಸ್ಟ್ರಿಕ್ ಫ್ರಮ್ ಸಂಖ್ಯೆ / SRTPV Meter				28 ಗ್ರಾಹಕರು ರೂಪಾಯಿಗಳಲ್ಲಿ ಪಾವತಿಯಾಗಬೇಕಾದ ನಿಟ್ಟು ಮೊತ್ತ / Net Amount to be paid by GESCO (23-27)				0.00	
2 ಪ್ರಸ್ತುತ ಓದಿಕೆ / Present Reading		0		29 ಪಾವತಿಗೆ ಬೇಕಾದ ದಿನಾಂಕ / Due Date for Payment				15/09/2020	
3 ಪೂರ್ವ ಓದಿಕೆ / Previous Reading		0		Note: Solar roof top generation is consolidated units of seven individual meters installed on seven individual buildings					
4 ವ್ಯತ್ಯಾಸ / Difference (2 - 3)		0							
5 ಮೀಟರ್ ಸಂಖ್ಯೆ / Meter Constant		0							
6 ಒಟ್ಟು ಉತ್ಪಾದಿಸಿದ ವಿದ್ಯುದು / Total Solar Energy Generated (4 X 5)		10763						Signature of the AEE	

ಗ್ರಾಮೀಣ ವಿದ್ಯುತ್ ಸರಬರಾಜು ಕಂಪನಿ ನಿಗಮ
Rural Sub Division GESCOM Hosapete
ಅಂಚೆ ಮತ್ತು ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ ಬಿಲ್ಲ
OCT-2020 Month's SRTPV Electricity Generation / Consumption Bill

OCT-2020 Month's SRTPV Electricity Generation / Consumption Bill									
ಬಿಲ್ ಸಂಖ್ಯೆ / RRNO		KHT 1		21 ಖರೀದಿ ದರ / Cost of Purchase		ಅಂಚೆ ಸಬ್ಸಿಡಿ / Without Subsidy		ಅಂಚೆ ಸಬ್ಸಿಡಿ / With Subsidy	
		B527113545				3.07		3.32	
3 ಹೆಸರು ಮತ್ತು ವಿಳಾಸ / Name and Address		The Registrar, Kannada University, Vidyaranya Hampi, Kamalapura, Hosapete(Tq)		22 ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)		0			
4 ಅಂಚೆ ಓದಿಕೊಳ್ಳುವ ಸಂಖ್ಯೆ / Meter-Reader Code		SO Kamalapur		23 ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / To be paid by Consumer					
5 ಬರಾಬರಿ / Tariff		HT2C(1)		A ನಿರ್ದಿಷ್ಟ/ದೇಶೀ ಶೇಖರಣೆ / Fixed/Demand Charges		ಬೃಹದಾಂಶ/ದೇಶೀ / Large/Local BBMP/CMC/UL B		ಗ್ರಾಮ ಪಂಚಾಯತ್ / Village Panchayath	
6 ಸಂಪೂರ್ಣ ವಿದ್ಯುತ್ ಛೇದನ / Sanctioned Load in KVA		220		a1 Per KVA		210.00		210.00	
7 ಬಿಲ್ಲದ ಅವಧಿ / Billing Period		01-09-2020 TO 30-09-2020		a2 MD Penalty				0.00	
8 ಅಂಚೆ ಓದಿದ ದಿನಾಂಕ / Reading Date		1 st		ಒಟ್ಟು ನಿರ್ದಿಷ್ಟ/ದೇಶೀ ಶೇಖರಣೆ / Total Fixed/Demand Charges		39270.00			
9 ದ್ವಿ-ದಿಕ್ಕಿನ ಅಂಚೆ ಕ್ರಮ ಸಂಖ್ಯೆ / Bi-Directional Meter SI No		Main meter X0452507		B ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / MD Penalty Charges (19-8 X 23 a2)		0			
10 ವಿದ್ಯುತ್ ಉತ್ಪಾದನೆ / Energy Recorded		(ಎ)ವಿದ್ಯುತ್ ಉತ್ಪಾದನೆ / Energy Import		(ಆ)ವಿದ್ಯುತ್ ಉತ್ಪಾದನೆ / Energy Export		C ವಿದ್ಯುತ್ ಮೊತ್ತ / Energy Charges : Units X Rate		ಮೊತ್ತ / Amount	
11 ಪ್ರಸ್ತುತ ಓದಿಕೊಳ್ಳುವ / Present Reading		194.03		5.33		01 - 100000		6.80	
12 ಹಿಂದಿನ ಓದಿಕೊಳ್ಳುವ / Previous Reading		184.99		5.06		100001 & above		7.20	
13 ವ್ಯತ್ಯಾಸ / Difference (11-12)		9.04		0.27		FAC		0.13	
14 ಅಂಚೆ ಸಂಖ್ಯೆ / Meter Constant		1250		1250		PF Penalty			
15 ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X14)		11300		337.5		ಒಟ್ಟು ವಿದ್ಯುತ್ ಮೊತ್ತ / Total Energy Charges		75970.125	
16 ನಿರ್ದಿಷ್ಟ ಉತ್ಪಾದನೆ / Net Consumption/Export :		10962.5		D ತೆರಿಗೆ / Tax @ 9% on (C)		6837			
17 (15A - 15B = Plus ನಿರ್ದಿಷ್ಟ ಉತ್ಪಾದನೆ / Net Consumption) = ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Payable by Consumer		10962.5		E ರಿಬೇಟ್, ಟಿ.ಡಿ. ಶೇಖರಣೆ / Rebates, TOD Charges		0			
18 (15B - 15A = Plus ನಿರ್ದಿಷ್ಟ ಉತ್ಪಾದನೆ / Net Export) = ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Payable by GESCOM		0		F ವಿದ್ಯುತ್ ಉತ್ಪಾದನೆ ದರ / Power Factor Penalty		0			
19 ದಾಖಲಿಸಿದ ದೇಶೀ / Recorded MD		41.25		24 ಒಟ್ಟು ಮೊತ್ತ / Total Amount (23 A+B+C+D+E+F)		122077.00			
20 ವಿದ್ಯುತ್ ಉತ್ಪಾದನೆ / Power Factor		0.89		25 ಬಾಕಿ / Arrears		159099.23			
26 ಒಟ್ಟು ಮೊತ್ತ / Credits, Adjustments/Round off adj				27 ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Net Amount to be paid by Consumer [24+25-26-27]		1729435.92			
28 ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Net Amount to be paid by GESCOM [23-27]				29 ಪಾವತಿಯ ದಿನಾಂಕ / Due Date for Payment		15/10/2020			
29 ಪಾವತಿಯ ದಿನಾಂಕ / Due Date for Payment				Note: Solar roof top generation is consolidated units of seven individual meters installed on seven individual buildings					
30 ಒಟ್ಟು ಸೇವೆಯ ವಿದ್ಯುತ್ ಉತ್ಪಾದನೆ / Total Solar Energy Generated (4 X 5)		10272		Signature of the AEE					

Local Department,
Kannada University, Hampi

ಕಾರ್ಯನಿರ್ವಾಹಕ ಅಧೀಶ್ವರರು
ಹಾಗೂ ಮುಖ್ಯಸ್ಥರು
ಇ-ಇ ವಿ.ವಿ.ನಿಗಮ, ಹಂಪಿ,

ಗ್ರಾಮೀಣ ವಿದ್ಯುತ್ ಸರಬರಾಜು ಕ್ಷೇತ್ರ ನಿರ್ದೇಶನ
Rural Sub Division GESCOM Hosapete

ಸಿಬಿಡಿ ಮತ್ತು ಸೂರ್ಯಾಶ್ರಿತ ವಿದ್ಯುತ್ ಉತ್ಪಾದನೆ/ವಿದ್ಯುತ್ ಉಳಿತಾಯ ಬಿಲ್

NOV-2020 Month's SRTPV Electricity Generation / Consumption Bill

ಗ್ರಾಮೀಣ ವಿದ್ಯುತ್ ಸರಬರಾಜು ಕ್ಷೇತ್ರ ನಿರ್ದೇಶನ / RRWD		KHT 1	21 ಖರೀದಿ ದರ / Cost of Purchase		ಅನುಬಂಧ Without Subsidy	ಅನುಬಂಧ With Subsidy
2 ಉಳಿತಾಯ ID / Account ID / Connection ID	B527113545				3.07	2.32
3 ಕಸ್ಟಮರ್ ಹೆಸರು / Name and Address	The Registrar, Kannada University, Vidyaranya Hampi, Kamalapura, Hosapete(Tg)		22 ಗ್ರಾಮೀಣ ಗ್ರಾಹಕರಿಗೆ ಪಾವತಿಸಬೇಕಾದ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)		0	
4 ಮೀಟರ್ ಓದಿನ ಸಂಖ್ಯೆ / Meter-Reader Code	SO Kamalapur		23 ಗ್ರಾಹಕರು ಸಿಬಿಡಿ/ಸೂರ್ಯಾಶ್ರಿತ ವಿದ್ಯುತ್ ಉತ್ಪಾದನೆಗೆ ಪಾವತಿಸಬೇಕಾದ ಮೊತ್ತ / To be paid by Consumer			
5 ಬಾಕಿ / Tariff	HT2C(1)		A ನಿರ್ದಿಷ್ಟ/ದೇಶೀಯ ಶುಲ್ಕ/Fixed/Demand Charges	ಬೃಹದ್‌ಮಾಪ/ವಿಜ್ಞಾನ /ಸಂಸ್ಥೆ/BBMP/CMC/UL B	ಗ್ರಾಮೀಣ ಮುಖಂಡ / Village Panchayath	ಮೊತ್ತ / Amount
6 ಮುಖಂಡ ವಿದ್ಯುತ್ ಛೇದನ/Sanctioned Load in KVA	220					
7 ಬಿಲ್ ಮಾಡುವ ಅವಧಿ /Billing Period	01-10-2020 TO 31- 10-2020		a1 Per KVA	210.00	210.00	39270.00
			a2 MD Penalty			0.00
8 ಮೀಟರ್ ಓದಿನ ದಿನಾಂಕ / Reading Date	1 st		ಒಟ್ಟು ನಿರ್ದಿಷ್ಟ/ದೇಶೀಯ ಶುಲ್ಕ / Total Fixed/Demand Charges		39270.00	
9 ದ್ವಿ-ದಿಕ್ಕಿನ ಮೀಟರ್ ಸಂಖ್ಯೆ / Bi-Directional Meter SI No	Main meter X0452507		B ಸಿಬಿಡಿ ಶುಲ್ಕ ದರ ಶುಲ್ಕ / MD Penalty Charges (19-6 X 23 a2)	0		
10 ವಿದ್ಯುತ್ ಉತ್ಪಾದನೆ / Energy Recorded	(ಎ)ವಿದ್ಯುತ್ ಉತ್ಪಾದನೆ / Energy Import	(ಬಿ)ವಿದ್ಯುತ್ ಉತ್ಪಾದನೆ/ Energy Export	C ವಿದ್ಯುತ್ ಶುಲ್ಕ / Energy Charges : Units X Rate			
11 ಪ್ರಸ್ತುತ ಓದಿನ / Present Reading	20538	59	01 - 100000 6.80 6.80 91630			
12 ಹಿಂದಿನ ಓದಿನ / Previous Reading	194.03	533	100001 & above 7.20 7.20 0			
13 ವ್ಯತ್ಯಾಸ / Difference (11-12)	1135	0.57	FAC 0.13 1751.75			
14 ಮೀಟರ್ ಸ್ಥಿರಾಂಕ / Meter Constant	1250	1250	PF Penalty			
15 ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import/Export (13X14)	14187.5	712.5	ಒಟ್ಟು ವಿದ್ಯುತ್ ಶುಲ್ಕ / Total Energy Charges 93381.75			
16 ನಿವ್ವಳ ಉತ್ಪಾದನೆ/ಉತ್ಪಾದನೆ / Net Consumption/Export :	13475		D ತೆರಿಗೆ / Tax @ 9% on (C) 8404			
(15A - 15B = Plus ನಿವ್ವಳ ಉತ್ಪಾದನೆ / Net Consumption)	13475		E ರಿಬೇಟ್, ಟಿ.ಡಿ.ಸಿ ಶುಲ್ಕಗಳು / Rebates, TDD Charges, 100 19626			
= ಗ್ರಾಹಕರಿಗೆ ಪಾವತಿಸಬೇಕಾದ / Payable by Consumer			F ವಿದ್ಯುತ್ ಘಟಕ ದರ ಶುಲ್ಕ / Power Factor Penalty 0			
(15B - 15A = Plus ನಿವ್ವಳ ಉತ್ಪಾದನೆ / Net Export)	0		24 ಒಟ್ಟು ಮೊತ್ತ / Total Amount (23 A+B+C+D+E+F) 121430.00			
18 ಸಿಬಿಡಿ/ಸೂರ್ಯಾಶ್ರಿತ ವಿದ್ಯುತ್ ಉತ್ಪಾದನೆ / Payable by GESCOM	68.75		25 ಬಾಕಿ / Arrears 1748435.00			
19 ದಾಖಲಿಸಿದ ಬಾಕಿ / Recorded MD	0.956		26 ಒಟ್ಟು / Credits, Adjustments/Round off ad 17984.35			
20 ವಿದ್ಯುತ್ ಘಟಕ / Power Factor			27 ಗ್ರಾಹಕರು ಸಿಬಿಡಿ/ಸೂರ್ಯಾಶ್ರಿತ ವಿದ್ಯುತ್ ಉತ್ಪಾದನೆಗೆ ಪಾವತಿಸಬೇಕಾದ ನಿವ್ವಳ ಮೊತ್ತ / Net Amount to be paid by Consumer (24+25-26-27) 1887849.35			
ವಿದ್ಯುತ್ ಸೂರ್ಯಾಶ್ರಿತ ಮೀಟರ್ ವಿವರಗಳು / SRTPV Meter Details:			28 ಗ್ರಾಮೀಣ ಗ್ರಾಹಕರಿಗೆ ಪಾವತಿಸಬೇಕಾದ ನಿವ್ವಳ ಮೊತ್ತ / Net Amount to be paid by GESCOM (23-27) 0.00			
1 ಸೂರ್ಯಾಶ್ರಿತ ಮೀಟರ್ ಸಂಖ್ಯೆ / SRTPV Meter			29 ಪಾವತಿಸಬೇಕಾದ ದಿನಾಂಕ / Due Date for Payment 15/11/2020			
2 ಪ್ರಸ್ತುತ ಓದಿನ / Present Reading	0					
3 ಹಿಂದಿನ ಓದಿನ / Previous Reading	0					
4 ವ್ಯತ್ಯಾಸ / Difference (2 - 3)	0					
5 ಮೀಟರ್ ಸ್ಥಿರಾಂಕ / Meter Constant						
6 ಒಟ್ಟು ಸೂರ್ಯಾಶ್ರಿತ ವಿದ್ಯುತ್ ಉತ್ಪಾದನೆ / Total Solar Energy Generated (4 X 5)	10726					

Junior Engineer,
Technical Department,
Kannada University, Hampi
VIDYARANYA

ಸಹಾಯಕ ಕಾರ್ಯನಿರ್ವಾಹಕ ಮಂಡಳಿಯ (ಎ)
ತಾಂತ್ರಿಕ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಹಂಪಿ

Signature of the AEE
Executive Engineer
Technical Department
Kannada University, Hampi

Note: Solar roof top generation is consolidated units of seven individual
meters installed on seven individual buildings

ಗ್ರಾಮೀಣ ವಿದ್ಯುತ್ ಸರಬರಾಜು ಇಲಾಖೆ, ಹೊಸಪೇಟೆ
Rural Sub Division GESCOM Hosapete

ಡಿಸೆಂಬರ್ 2020 ರಲ್ಲಿ ಸರಬರಾಜು ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ ಬಿಲ್ಲ
DEC-2020 Month's SRTPV Electricity Generation / Consumption Bill

ಗ್ರಾ. ಸಂಖ್ಯೆ / RRNO	KHT 1	21	ಖರೀದಿ ದರ / Cost of Purchase	without subsidy Without Subsidy	with subsidy With Subsidy
ಅಂಶದ ID / Account ID / Connection ID	8527113545			3.07	2.32
ನಾಮ ಮತ್ತು ವಿಳಾಸ / Name and Address	The Registrar, Kannada University, Vidyaranya Hampi, Kamalapura, Hosapete(Tq)	22	ಗ್ರಾಹಕರಿಗೆ ರೂಪಾಯಿಗಳಲ್ಲಿ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)	0	
ಮೀಟರ್ ಓದಿದ ಸಂಖ್ಯೆ / Meter-Reader Code	SO Kamalapur	23	ಗ್ರಾಹಕರು ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / To be paid by Consumer		
ಮಾಹಿತಿ / Tariff	HT2C(1)	A	ನಿರ್ದಿಷ್ಟ/ನಿರ್ದಿಷ್ಟ ದರ / Fixed/Demand Charges	ಬಿಲ್/ಬಿಲ್/ಬಿಲ್ SBMP/CMC/UL B	ಗ್ರಾಮೀಣ ಪಂಚಾಯತ್ / Village Panchayath
ಪ್ರಾಂಶು ವಿದ್ಯುತ್ ಉತ್ಪಾದನೆ/Sanctioned Load in KVA	220				ಮೊತ್ತ / Amount
ವಿದ್ಯುತ್ ಬಿಲ್ಲದ ಅವಧಿ /Billing Period	01-11-2020 TO 30-11-2020	a1	Per KVA	210.00	210.00
		a2	MD Penalty		39270.00
ಮಾಹಿತಿ ಓದಿದ ದಿನಾಂಕ / Reading Date	1 st	ಒಟ್ಟು ನಿರ್ದಿಷ್ಟ/ನಿರ್ದಿಷ್ಟ ದರ / Total Fixed/Demand Charges			0
ಬಿ-ದಿಕ್ಕಿನ ಮೀಟರ್ / Bi-Directional Meter SI No	Main meter X0452507	B	MD Penalty Charges (19-6 X 23 a2)		
ವಿದ್ಯುತ್ ಉತ್ಪಾದನೆ / Energy Recorded	(a)ವಿದ್ಯುತ್ ಉತ್ಪಾದನೆ / Energy Import	(b)ವಿದ್ಯುತ್ ಉತ್ಪಾದನೆ / Energy Export	ವಿದ್ಯುತ್ ದರ / Energy Charges : Units X Rate		
ಪ್ರಸ್ತುತ ಓದಿದ / Present Reading	21524	644	01 - 100000		
ಪೂರ್ವ ಓದಿದ / Prevelous Reading	20538	53	100001 & above		
ವ್ಯತ್ಯಾಸ / Difference (11-12)	986	0.54	FAC		
ಮೀಟರ್ ಸಂಖ್ಯೆ / Meter Constant	1230	1250	PF Penalty		
ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (13X 14)	12325	675	ಒಟ್ಟು ವಿದ್ಯುತ್ ದರ / Total Energy Charges		
ವಿದ್ಯುತ್ ಉತ್ಪಾದನೆ / Net Consumption/Export	11650		D ಶೇರಿ / Tax @ 9% on (C)		
(15A - 15B = Plus ವಿದ್ಯುತ್ ಉತ್ಪಾದನೆ / Net Consumption) = ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / Payable by Consumer	11650		E ರೀಟೇಲ್, ಟಿಡಿಎಲ್ ಶುಲ್ಕ / Rebates, TDD Charges, IOD		
(15B - 15A = Plus ವಿದ್ಯುತ್ ಉತ್ಪಾದನೆ / Net Export) = ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / Payable by GESCOM	0		F ಪವರ್ ಫ್ಯಾಕ್ಟರ್ ದರ / Power Factor Penalty		
ರೂಪಾಯಿ ದರ / Recorded MD	76.25		24 ಒಟ್ಟು ಮೊತ್ತ / Total Amount (23 A+B+C+D+E+F)		
ಪವರ್ ಫ್ಯಾಕ್ಟರ್ / Power Factor	0.96		25 ದಾಖಲೆ / Arrears		
ಮೊತ್ತ, ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / SRTPV Meter Details:			26 ಖಾತೆ, ಸರಬರಾಜು / Credits, Adjustments/Round off adj		
1 ಸರಬರಾಜು ಮೀಟರ್ ಸಂಖ್ಯೆ / SRTPV Meter	0		27 ಗ್ರಾಹಕರು ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / Net Amount to be paid by Consumer (24+25-26-27)		
2 ಪ್ರಸ್ತುತ ಓದಿದ / Present Reading	0		28 ಗ್ರಾಹಕರಿಗೆ ರೂಪಾಯಿಗಳಲ್ಲಿ ಮೊತ್ತ / Net Amount to be paid by GESCOM (21-27)		
3 ಪೂರ್ವ ಓದಿದ / Prevelous Reading	0		29 ಮೊತ್ತದ ದಿನಾಂಕ / Due Date for Payment		
4 ವ್ಯತ್ಯಾಸ / Difference (2-3)	0		15/12/2020		
5 ಮೀಟರ್ ಸಂಖ್ಯೆ / Meter Constant	10729		Note: Solar roof top generation is consolidated units of seven individual meters installed on seven individual buildings		
ಒಟ್ಟು ಸೂರ್ಯ ವಿದ್ಯುತ್ ಉತ್ಪಾದನೆ / Total Solar Energy Generated (4X 5)			Signature of the AEE		

ಕನ್ನಡ ವಿಶ್ವವಿದ್ಯಾನಿಲಯ, ಹೊಸಪೇಟೆ
ಕನ್ನಡ ವಿಶ್ವವಿದ್ಯಾನಿಲಯ, ಹೊಸಪೇಟೆ
ಕನ್ನಡ ವಿಶ್ವವಿದ್ಯಾನಿಲಯ, ಹೊಸಪೇಟೆ

ಕಾರ್ಯನಿರ್ವಾಹಕ ಅಧೀಯಂತರು
ಹಾಗೂ ಮುಖ್ಯಸ್ಥರು
ಕನ್ನಡ ವಿಶ್ವವಿದ್ಯಾನಿಲಯ, ಹೊಸಪೇಟೆ.

ರೂರಲ್ ವಿಲ್ಡ್ ಸಬ್ ಡಿವಿಷನ್ ಹೊಸಪೇಟೆ

Rural Sub Division GESCOM Hosapete

ಜನವರಿ 2021 ರಲ್ಲಿ ಸರ್ಟಿಫೈಡ್ ವಿದ್ಯುತ್ ಉತ್ಪಾದನೆ/ವಿದ್ಯುತ್ ಉಪಯೋಗ

JAN-2021 Month's SRTPV Electricity Generation / Consumption Bill

ಗ್ರಾಹಕರ ಹೆಸರು / RRNO	KHT 1	21	ಖರೀದಿ ಬೆಲೆ / Cost of Purchase		ಅನುಬಂಧ Without Subsidy	ಅನುಬಂಧ With Subsidy
ಗಣಕೀಕರಣದ ವಿವರ / Account ID / Connection ID	B527113545				3.07	2.32
ಗ್ರಾಹಕರ ಹೆಸರು ಮತ್ತು ವಿಳಾಸ / Name and Address	The Registrar, Kannada University, Vidyaranya Hampi, Kamalapura, Hosapete(Tq)	22	ಗ್ರಾಹಕರಿಗೆ ಗ್ರಾಹಕರಿಂದ ಪಾವತಿಯಾಗುವ ಮೊತ್ತ / Gross Amount payable by GESCOM to Consumer (18 X 21 A or B)		0	
ಮೀಟರ್ ಓದಿನ ಸಂಖ್ಯೆ / Meter-Reader Code	SO Kamalapur	23	ಗ್ರಾಹಕರಿಗೆ ಪಾವತಿಯಾಗುವ ಮೊತ್ತ / To be paid by Consumer			
ಬಿಲ್ ರೇಟ್ / Tariff	HT2C(1)	A	ನಿರ್ದಿಷ್ಟ/ನಿರ್ದಿಷ್ಟ ಸ್ಥಳ / Fixed/Demand Charges	ಗ್ರಾಮೀಣ/ಪಂಚಾಯತ್ / BBMP/CMC/UL B	ಗ್ರಾಮೀಣ/ಪಂಚಾಯತ್ / Village Panchayath	ಮೊತ್ತ / Amount
ಪರಿಣತರ ವಿದ್ಯುತ್ ಉತ್ಪಾದನೆ/Sanctioned Load in KVA	220	a1	Per KVA	220.00	220.00	4140.00
ಬಿಲ್ದಿನ ಅವಧಿ /Billing Period	01-12-2020 TO 31- 12-2020	a2	MD Penalty			0.00
ಮೀಟರ್ ಓದಿನ ದಿನಾಂಕ / Reading Date	1 st	ಒಟ್ಟು ನಿರ್ದಿಷ್ಟ/ನಿರ್ದಿಷ್ಟ ಸ್ಥಳ / Total Fixed/Demand Charges				4140.00
ಬಿ-ದಿಕ್ಕಿನ ಮೀಟರ್ / Bi-Directional Meter SI No	Main meter X0452507	B	MD Penalty Charges (19-6 X 23 a2)		0	
ವಿದ್ಯುತ್ ಉತ್ಪಾದನೆ / Energy Recorded	(ಎ)ವಿದ್ಯುತ್ ಉತ್ಪಾದನೆ / Energy Import	(ಬಿ)ವಿದ್ಯುತ್ ಉತ್ಪಾದನೆ / Energy Export	ವಿದ್ಯುತ್ ಮೊತ್ತ / Energy Charges (Units X Rate)			ಮೊತ್ತ / Amount
ಪ್ರಸ್ತುತ ಓದಿನ / Present Reading	72435	724	01 - 100000	7.05	7.05	82925.625
ಪೂರ್ವ ಓದಿನ / Prevelous Reading	71424	6.44	100001 & above	7.45	7.20	0
ವ್ಯತ್ಯಾಸ / Difference (11-12)	1011	0.7	FAC	0.05		588.125
ಮೀಟರ್ ಸಂಖ್ಯೆ / Meter Constant	1250	1250	PF Penalty			
ಒಟ್ಟು ವಿದ್ಯುತ್ ಉತ್ಪಾದನೆ / ಉತ್ಪಾದನೆ / Total Energy Import / Export (11X 14)	12677.5	875	ಒಟ್ಟು ವಿದ್ಯುತ್ ಮೊತ್ತ / Total Energy Charges			83513.75
ವಿದ್ಯುತ್ ಉತ್ಪಾದನೆ / Net Consumption/Export :	11762.5		D	ಟಾಕ್ಸ್ / Tax @ 9% on (C)		7516
(15A - 15B + Plus ವಿದ್ಯುತ್ ಉತ್ಪಾದನೆ / Net Consumption) = ಗ್ರಾಹಕರಿಗೆ ಪಾವತಿಯಾಗುವ ಮೊತ್ತ / Payable by Consumer	11762.5		E	ರಿಯೇಟ, ಟಿ.ಡಿ. ಸುಲಂ / Rebates, TOD Charges, IOD		0
(15B - 15A + Plus ವಿದ್ಯುತ್ ಉತ್ಪಾದನೆ / Net Export) = ಗ್ರಾಹಕರಿಗೆ ಪಾವತಿಯಾಗುವ ಮೊತ್ತ / Payable by GESCOM	0		F	ಪವರ್ ಫ್ಯಾಕ್ಟರ್ ದಂಡ / Power Factor Penalty		0
ಮೀಟರ್ ಓದಿನ / Recorded MD	45		24	ಒಟ್ಟು ಮೊತ್ತ / Total Amount (23 A+B+C+D+E+F)		132170.00
ಪವರ್ ಫ್ಯಾಕ್ಟರ್ / Power Factor	0.989		25	ಒಟ್ಟು / Arrears		2013153.00
ವಿದ್ಯುತ್ ಉತ್ಪಾದನೆ ವಿವರ / SRTPV Meter Details:			26	ಒಟ್ಟು / Credits, Adjustments/Round off adj		20632
1	ವಿದ್ಯುತ್ ಉತ್ಪಾದನೆ / Present Reading	0	27	ಗ್ರಾಹಕರಿಗೆ ಪಾವತಿಯಾಗುವ ಮೊತ್ತ / Net Amount to be paid by Consumer (24+25-26-22)		2165955
2	ಪೂರ್ವ ಓದಿನ / Prevelous Reading	0	28	ಗ್ರಾಹಕರಿಗೆ ಪಾವತಿಯಾಗುವ ಮೊತ್ತ / Net Amount to be paid by GESCOM (23-27)		0.00
3	ವ್ಯತ್ಯಾಸ / Difference (2 - 3)	0	29	ಪಾವತಿಯಾಗುವ ದಿನಾಂಕ / Due Date for Payment		15/01/2021
4	ಮೀಟರ್ ಸಂಖ್ಯೆ / Meter Constant	10791	Note: Solar roof top generation is consolidated units of seven individual meters installed on seven individual buildings			
5	ಒಟ್ಟು ವಿದ್ಯುತ್ ಉತ್ಪಾದನೆ / Total Solar Energy Generated (4 X 5)		Signature of the AEE			

Technical Department
Kannada University, Hampi
VIDYARANYA

Bill Format				Annexure-I	
ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ					
Rural Sub Division GESCOM Hosapete					
2024-25 ವರ್ಷದ ಮೇ 24ರ ವಿದ್ಯುತ್ ಸೇವಾ/ವಿದ್ಯುತ್ ಬಾಡಿಗೆ ಬಿಲ್ಲ					
3.24-2024 Month's SRTPV Electricity Generation / MAY-24 Consumption Bill					
1	ಕಸ್ಟಮರ್ ನೆಟ್ / Net	KHT 1	21	ಅಂಶ 101 / Cost of Purchase	ಅಂಶ 101 / Cost of Purchase
2	ಕಸ್ಟಮರ್ ID / Customer ID	B527113545	22	ಗ್ರಾ.ಅಂಶ 102 / Gross Amount payable by GESCOM to Consumer (18 X 21 A or B)	0
3	ಕಸ್ಟಮರ್ ಹೆಸರು / Name and Address	The Registrar, Kannada University, Vidyaranya Hampi, Kamalapura, Hosapete(Tq)	23	ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / To be paid by Consumer	
4	ಕಸ್ಟಮರ್ ಲಾಡ್ ನಂಬರ್ / Meter/Reader Code	SO Kamalapura			
5	ಟಾರ್ಗೆಟ್ / Tariff	HT2C(1)	A	ಅಂಶ 103 / Fixed Demand Charges	290.00
6	ಕಸ್ಟಮರ್ ಲಾಡ್ / Meter/Reader Code	220			
7	ಬಿಲ್ಲದ ಅವಧಿ / Billing Period	01-05-2024 TO 31-05-2024	a1	Per KVA	290.00
8	ಕಸ್ಟಮರ್ ಲಾಡ್ / Reading Date	1 st	a2	MD Penalty	0.00
9	ಕಸ್ಟಮರ್ ಲಾಡ್ / Bi-Directional Meter	Main meter X0452507	B	MD Penalty Charges (19-B X 23 a2)	0
10	ಕಸ್ಟಮರ್ ಲಾಡ್ / Energy Recorded	(a)ಕಸ್ಟಮರ್ ಲಾಡ್ / Energy Import	C	ವಿದ್ಯುತ್ ಶಕ್ತಿ / Energy Charges (Units X Rate)	177677.5
11	ಪ್ರಸ್ತುತ ಓದ / Present Reading	834.72		01 - 100000	7.30
12	ಪೂರ್ವ ಓದ / Previous Reading	804.7		100001 & above	7.30
13	ವ್ಯತ್ಯಾಸ / Difference (11-12)	30.02		FAC	0.33
14	ಮೀಟರ್ ಸ್ಥಿರಾಂಕ / Meter Constant	1250		PF Penalty	
15	ವಿದ್ಯುತ್ ಉತ್ಪಾದನೆ / ಮಾರಾಟ / Total Energy Import / Export (13X 14)	29025	D	ಟಾಕ್ಸ್ / Tax @ 9% on (C)	15990.98
16	ವಿದ್ಯುತ್ ಸೇವಾ/ವಿದ್ಯುತ್ / Net Consumption/Export :	29025	E	ರಬೇಟ್, ಟಿ.ಡಿ. ಶುಲ್ಕ / Rebates, TOD Charges, 100	25476
17	(15A - 15B) + Plus ವಿದ್ಯುತ್ ಸೇವಾ / Net Consumption)	29025	F	ಪವರ್ ಫ್ಯಾಕ್ಟರ್ ದಂಡ / Power Factor Penalty	0
18	(15B - 15A) + Plus ವಿದ್ಯುತ್ ಸೇವಾ / Net Export)	0	24	ಒಟ್ಟು ಮೊತ್ತ / Total Amount (23 A+B+C+D+E+F)	239376.00
19	ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Payable by GESCOM	0	25	ದಂಡ / Arrears	0.00
20	ಪವರ್ ಫ್ಯಾಕ್ಟರ್ / Power Factor	0.9	26	ಕರೆಡ್, ಮಾರ್ಪಾಡುಗಳು / Credits, Adjustments/Round off adj	6893
ವಿದ್ಯುತ್ ಸೇವಾ/ವಿದ್ಯುತ್ / SRTPV Meter Details:			27	ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Net Amount to be paid by Consumer [24+25-26-22]	246269
1	ವಿದ್ಯುತ್ ಸೇವಾ/ವಿದ್ಯುತ್ / SRTPV Meter		28	ರೂರಲ್ ಸಬ್ ಡಿವಿಷನ್ ಗೆಸಕಂ ಹೊಸಪೇಟೆ / Net Amount to be paid by GESCOM [23-27]	0.00
2	ಪ್ರಸ್ತುತ ಓದ / Present Reading		29	ಪಾವತಿಸಬೇಕಾದ ದಿನಾಂಕ / Due Date for Payment	15-06-2024
3	ಪೂರ್ವ ಓದ / Previous Reading		Note: Solar roof top generation is consolidated units of seven individual meters installed on seven individual buildings		
4	ವ್ಯತ್ಯಾಸ / Difference (2 - 3)	0			
5	ಮೀಟರ್ ಸ್ಥಿರಾಂಕ / Meter Constant	0			
6	ವಿದ್ಯುತ್ ಉತ್ಪಾದನೆ / ಮಾರಾಟ / Total Solar Energy Generated (4 X 5)	8848	Signature of the AEE		

Bills Form									
Rural Sub Division: SRTPV Meter Details									
JUNE 2024 Monthly SRTPV Generation / Generation / Billing / Consumption									
KART-1		2. Meter No. / Location							
8527113545		3. Meter No. / Location							
The Registrar, Kannada University, Vidyapeetha Kalyan, Kannada University, Hosurpet (Tq)		4. Meter No. / Location							
50 Kannada		5. Meter No. / Location							
HT20(1)		6. Meter No. / Location							
220		7. Meter No. / Location							
01-05-2024 TO 31-05-2024		8. Meter No. / Location							
1st		9. Meter No. / Location							
Main meter X0452507		10. Meter No. / Location							
Energy Import		11. Meter No. / Location							
Energy Export		12. Meter No. / Location							
804.72		13. Meter No. / Location							
804.7		14. Meter No. / Location							
2002		15. Meter No. / Location							
29025		16. Meter No. / Location							
29025		17. Meter No. / Location							
9		18. Meter No. / Location							
96.75		19. Meter No. / Location							
0.9		20. Meter No. / Location							
21. Meter No. / Location									
22. Meter No. / Location									
23. Meter No. / Location									
24. Meter No. / Location									
25. Meter No. / Location									
26. Meter No. / Location									
27. Meter No. / Location									
28. Meter No. / Location									
29. Meter No. / Location									
30. Meter No. / Location									
31. Meter No. / Location									
32. Meter No. / Location									
33. Meter No. / Location									
34. Meter No. / Location									
35. Meter No. / Location									
36. Meter No. / Location									
37. Meter No. / Location									
38. Meter No. / Location									
39. Meter No. / Location									
40. Meter No. / Location									
41. Meter No. / Location									
42. Meter No. / Location									
43. Meter No. / Location									
44. Meter No. / Location									
45. Meter No. / Location									
46. Meter No. / Location									
47. Meter No. / Location									
48. Meter No. / Location									
49. Meter No. / Location									
50. Meter No. / Location									
51. Meter No. / Location									
52. Meter No. / Location									
53. Meter No. / Location									
54. Meter No. / Location									
55. Meter No. / Location									
56. Meter No. / Location									
57. Meter No. / Location									
58. Meter No. / Location									
59. Meter No. / Location									
60. Meter No. / Location									
61. Meter No. / Location									
62. Meter No. / Location									
63. Meter No. / Location									
64. Meter No. / Location									
65. Meter No. / Location									
66. Meter No. / Location									
67. Meter No. / Location									
68. Meter No. / Location									
69. Meter No. / Location									
70. Meter No. / Location									
71. Meter No. / Location									
72. Meter No. / Location									
73. Meter No. / Location									
74. Meter No. / Location									
75. Meter No. / Location									
76. Meter No. / Location									
77. Meter No. / Location									
78. Meter No. / Location									
79. Meter No. / Location									
80. Meter No. / Location									
81. Meter No. / Location									
82. Meter No. / Location									
83. Meter No. / Location									
84. Meter No. / Location									
85. Meter No. / Location									
86. Meter No. / Location									
87. Meter No. / Location									
88. Meter No. / Location									
89. Meter No. / Location									
90. Meter No. / Location									
91. Meter No. / Location									
92. Meter No. / Location									
93. Meter No. / Location									
94. Meter No. / Location									
95. Meter No. / Location									
96. Meter No. / Location									
97. Meter No. / Location									
98. Meter No. / Location									
99. Meter No. / Location									
100. Meter No. / Location									

BIR Format

ರೂರಲ್ ವಿಭಾಗದ ವಿದ್ಯುತ್ ಸರಬರಾಜು ಕಂಪನಿ ನಿರ್ಮಿತ
Rural Sub Division GESCOM Hosapete
ಗ್ರಾಮೀಣ ವಿದ್ಯುತ್ ಸರಬರಾಜು ನಿರ್ಮಿತ / ವಿದ್ಯುತ್ ಬಳಕೆಯ ಬಿಲ್ಲ

MAY-2024 Month's SRTPV Electricity Generation / APR-24 Consumption Bill

KHT 1		31 ಕುರಿತು ಬಿಲ್ಲ / Cost of Purchase		ಅಂತಿಮ ದಿನ / Without Subsidy	
B527113545				3/07	
The Registrar, Kannada University, Vidyaranya Hampi, Kamalapura, Hosapete(Tq)		22 ಗ್ರಾಂಟು ರೂರಲ್ ವಿಭಾಗದ ವಿದ್ಯುತ್ ಬಿಲ್ಲ / Gross Amount payable by GESCOM to Consumer (15 X 21 A or B)		6	
SO Kamalapura		23 ಗ್ರಾಂಟು ರೂರಲ್ ವಿಭಾಗದ ವಿದ್ಯುತ್ ಬಿಲ್ಲ / To be paid by Consumer			
HT2C(1)		A ಒಂದಿಗಿನ ವಿದ್ಯುತ್ / Fixed Demand Charges		ವಿದ್ಯುತ್ ಬಿಲ್ಲ / Amount	
220		a1 Per KVA		57426.00	
01-04-2024 TO 30-04-2024		a2 MD Penalty		0.00	
1 st		ವಿದ್ಯುತ್ ಬಿಲ್ಲ / Total Fixed Demand Charges		57426.00	
Main meter X0452507		B ರೂರಲ್ ವಿಭಾಗದ ವಿದ್ಯುತ್ / MD Penalty Charges (15 X 23 a2)		0	
(e) ವಿದ್ಯುತ್ ಉರಿದು / Energy Import		(f) ವಿದ್ಯುತ್ ಉರಿದು / Energy Export		ವಿದ್ಯುತ್ ಬಿಲ್ಲ / Amount	
8147		1648		168092.5	
79576		1648		0	
18.94		0		2604.25	
1250		1250		170696.75	
23675		0		1528.33	
23675		E ರೂರಲ್ ವಿಭಾಗದ ವಿದ್ಯುತ್ / Rebates, TOD Charges, IOD		0	
23675		F ವಿದ್ಯುತ್ ಉರಿದು ಬಿಲ್ಲ / Power Factor Penalty		0	
0		24 ಒಟ್ಟು ವಿದ್ಯುತ್ / Total Amount (23 A+B+C+D+E+F)		243245.00	
9125		25 ಒಟ್ಟು / Amount		0.00	
0.95		26 ಒಟ್ಟು, ವಿದ್ಯುತ್ ಬಿಲ್ಲ / Credits, Adjustments/Round off		1408	
		27 ಗ್ರಾಂಟು ರೂರಲ್ ವಿಭಾಗದ ವಿದ್ಯುತ್ ಬಿಲ್ಲ / Net Amount to be paid by Consumer (24+25-26-27)		244653	
		28 ಗ್ರಾಂಟು ರೂರಲ್ ವಿಭಾಗದ ವಿದ್ಯುತ್ ಬಿಲ್ಲ / Net Amount to be paid by GESCOM (23-27)		0.00	
		29 ವಿದ್ಯುತ್ ಬಿಲ್ಲ / Due Date for Payment		13-05-2024	
		Note: Solar roof top generation is consolidated units of seven individual meters installed on seven individual buildings			
		Signature of the AEE			

BTL Form-1						Annexure-I
ರೂರಲ್ ಸಬ್ ಡಿವಿಷನ್ ಹೊಸಪೇಟೆ						
Rural Sub Division GESCOM Hosapete						
ಸೆಪ್ಟೆಂಬರ್ 2024 ತಿಂಗಳ ಸರ್ಟಿಫೈಡ್ ಎಲೆಕ್ಟ್ರಿಟಿ ಗಣನೆ/ಆಗಸ್ಟ್ 2024 ಸಂಪತ್ತಿನ ಬಿಲ್						
SEPT-2024 Month's SRTPV Electricity Generation / AUG-2024 Consumption Bill						
1. ಸಂಸ್ಥೆ/ಕೂಲಿ / BSNL	KHT 1	21. ಅಂಶ - 1: Cost of Purchase	20. ಅಂಶ - 2: Net Amount			
2. ಸಂಸ್ಥೆ/ಕೂಲಿ / Accounts ID / Connection ID	B527113545		22. ಸಂಸ್ಥೆ/ಕೂಲಿ / Accounts ID / Connection ID			
3. ಸಂಸ್ಥೆ/ಕೂಲಿ / Name and Address	The Registrar, Kannada University, Vidyaranya Hampi, Kamalapura, Hosapete(Tq)	23. ಸಂಸ್ಥೆ/ಕೂಲಿ / Accounts ID / Connection ID	24. ಸಂಸ್ಥೆ/ಕೂಲಿ / Accounts ID / Connection ID			
4. ಸಂಸ್ಥೆ/ಕೂಲಿ / Meter-Reader Code	SO Kamalapura	25. ಸಂಸ್ಥೆ/ಕೂಲಿ / Accounts ID / Connection ID	26. ಸಂಸ್ಥೆ/ಕೂಲಿ / Accounts ID / Connection ID			
5. ಸಂಸ್ಥೆ / Tariff	HT2C(1)	27. ಸಂಸ್ಥೆ/ಕೂಲಿ / Accounts ID / Connection ID	28. ಸಂಸ್ಥೆ/ಕೂಲಿ / Accounts ID / Connection ID			
6. ಸಂಸ್ಥೆ/ಕೂಲಿ / Sanctioned Load in KVA	220	29. ಸಂಸ್ಥೆ/ಕೂಲಿ / Accounts ID / Connection ID	30. ಸಂಸ್ಥೆ/ಕೂಲಿ / Accounts ID / Connection ID			
7. ಸಂಸ್ಥೆ/ಕೂಲಿ / Billing Period	01-08-2024 TO 31-08-2024	31. ಸಂಸ್ಥೆ/ಕೂಲಿ / Accounts ID / Connection ID	32. ಸಂಸ್ಥೆ/ಕೂಲಿ / Accounts ID / Connection ID			
8. ಸಂಸ್ಥೆ/ಕೂಲಿ / Reading Date	1 st	33. ಸಂಸ್ಥೆ/ಕೂಲಿ / Accounts ID / Connection ID	34. ಸಂಸ್ಥೆ/ಕೂಲಿ / Accounts ID / Connection ID			
9. ಸಂಸ್ಥೆ/ಕೂಲಿ / Bi-Directional Meter	Main meter X0452507	35. ಸಂಸ್ಥೆ/ಕೂಲಿ / Accounts ID / Connection ID	36. ಸಂಸ್ಥೆ/ಕೂಲಿ / Accounts ID / Connection ID			
10. ಸಂಸ್ಥೆ/ಕೂಲಿ / Energy Recorded	(a) ಸಂಸ್ಥೆ/ಕೂಲಿ / Energy Import (b) ಸಂಸ್ಥೆ/ಕೂಲಿ / Energy Export	37. ಸಂಸ್ಥೆ/ಕೂಲಿ / Accounts ID / Connection ID	38. ಸಂಸ್ಥೆ/ಕೂಲಿ / Accounts ID / Connection ID			
11. ಸಂಸ್ಥೆ/ಕೂಲಿ / Present Reading	598.08	39. ಸಂಸ್ಥೆ/ಕೂಲಿ / Accounts ID / Connection ID	40. ಸಂಸ್ಥೆ/ಕೂಲಿ / Accounts ID / Connection ID			
12. ಸಂಸ್ಥೆ/ಕೂಲಿ / Previous Reading	876.82	41. ಸಂಸ್ಥೆ/ಕೂಲಿ / Accounts ID / Connection ID	42. ಸಂಸ್ಥೆ/ಕೂಲಿ / Accounts ID / Connection ID			
13. ಸಂಸ್ಥೆ/ಕೂಲಿ / Difference (11-12)	21.27	43. ಸಂಸ್ಥೆ/ಕೂಲಿ / Accounts ID / Connection ID	44. ಸಂಸ್ಥೆ/ಕೂಲಿ / Accounts ID / Connection ID			
14. ಸಂಸ್ಥೆ/ಕೂಲಿ / Meter Constant	1250	45. ಸಂಸ್ಥೆ/ಕೂಲಿ / Accounts ID / Connection ID	46. ಸಂಸ್ಥೆ/ಕೂಲಿ / Accounts ID / Connection ID			
15. ಸಂಸ್ಥೆ/ಕೂಲಿ / Total Energy Import / Export (13X14)	26587.5	47. ಸಂಸ್ಥೆ/ಕೂಲಿ / Accounts ID / Connection ID	48. ಸಂಸ್ಥೆ/ಕೂಲಿ / Accounts ID / Connection ID			
16. ಸಂಸ್ಥೆ/ಕೂಲಿ / Net Consumption/Export	26587.5	49. ಸಂಸ್ಥೆ/ಕೂಲಿ / Accounts ID / Connection ID	50. ಸಂಸ್ಥೆ/ಕೂಲಿ / Accounts ID / Connection ID			
17. ಸಂಸ್ಥೆ/ಕೂಲಿ / Payable by Consumer	26587.5	51. ಸಂಸ್ಥೆ/ಕೂಲಿ / Accounts ID / Connection ID	52. ಸಂಸ್ಥೆ/ಕೂಲಿ / Accounts ID / Connection ID			
18. ಸಂಸ್ಥೆ/ಕೂಲಿ / Net Export	0	53. ಸಂಸ್ಥೆ/ಕೂಲಿ / Accounts ID / Connection ID	54. ಸಂಸ್ಥೆ/ಕೂಲಿ / Accounts ID / Connection ID			
19. ಸಂಸ್ಥೆ/ಕೂಲಿ / Recorded MD	120	55. ಸಂಸ್ಥೆ/ಕೂಲಿ / Accounts ID / Connection ID	56. ಸಂಸ್ಥೆ/ಕೂಲಿ / Accounts ID / Connection ID			
20. ಸಂಸ್ಥೆ/ಕೂಲಿ / Power Factor	0.84	57. ಸಂಸ್ಥೆ/ಕೂಲಿ / Accounts ID / Connection ID	58. ಸಂಸ್ಥೆ/ಕೂಲಿ / Accounts ID / Connection ID			
21. ಸಂಸ್ಥೆ/ಕೂಲಿ / SRTPV Meter Details:						
22. ಸಂಸ್ಥೆ/ಕೂಲಿ / SRTPV Meter	Solar Generation statement enclosed separately	23. ಸಂಸ್ಥೆ/ಕೂಲಿ / Accounts ID / Connection ID	24. ಸಂಸ್ಥೆ/ಕೂಲಿ / Accounts ID / Connection ID			
25. ಸಂಸ್ಥೆ/ಕೂಲಿ / Present Reading		26. ಸಂಸ್ಥೆ/ಕೂಲಿ / Accounts ID / Connection ID	27. ಸಂಸ್ಥೆ/ಕೂಲಿ / Accounts ID / Connection ID			
28. ಸಂಸ್ಥೆ/ಕೂಲಿ / Previous Reading		29. ಸಂಸ್ಥೆ/ಕೂಲಿ / Accounts ID / Connection ID	30. ಸಂಸ್ಥೆ/ಕೂಲಿ / Accounts ID / Connection ID			
29. ಸಂಸ್ಥೆ/ಕೂಲಿ / Difference (2-3)	0	31. ಸಂಸ್ಥೆ/ಕೂಲಿ / Accounts ID / Connection ID	32. ಸಂಸ್ಥೆ/ಕೂಲಿ / Accounts ID / Connection ID			
30. ಸಂಸ್ಥೆ/ಕೂಲಿ / Meter Constant	0	33. ಸಂಸ್ಥೆ/ಕೂಲಿ / Accounts ID / Connection ID	34. ಸಂಸ್ಥೆ/ಕೂಲಿ / Accounts ID / Connection ID			
31. ಸಂಸ್ಥೆ/ಕೂಲಿ / Total Solar Energy Generated (4X5)	5331	35. ಸಂಸ್ಥೆ/ಕೂಲಿ / Accounts ID / Connection ID	36. ಸಂಸ್ಥೆ/ಕೂಲಿ / Accounts ID / Connection ID			

Note: Solar roof top generation is consolidated units of seven individual meters installed on seven individual buildings.

Signature of the AEE

Signature of the AEE

Bill Format

Annexure-1

Rural Sub Division GESCOM Hosapete

JUNE-2024 Consumption Bill

1	KHT 1	21	ಅರಬಿ ರಶ / Cost of Purchase		ಅರಬಿ ರಶ / Amount
2	B527113545	22	ಗ್ರಾಹಕರಿಗೆ ಪಾವತಿಸಬೇಕಾದ ಒಟ್ಟು ಮೊತ್ತ / Gross Amount payable by GESCOM to Consumer (18 X 21 A or B)		0
3	The Registrar, Kannada University, Vidyanarya Hampi, Kamalapura, Hosapete(Tq)	23	ಗ್ರಾಹಕರಿಗೆ ಪಾವತಿಸಬೇಕಾದ ಮೊತ್ತ / To be paid by Consumer		
4	SO Kamalapura	A	ಫಿಕ್ಸ್/ದಿಮೆಂಡ್ ಶುಲ್ಕ/Fixed/Demand Charges	ಗ್ರಾಮೀಣ/ನಗರ/ಪಟ್ಟಣ/ಬಿಎಂಪಿ/ಎಂಸಿ/ಪಂಚಾಯತ್ / Village Panchayath	ಮೊತ್ತ / Amount
5	HT2C(1)	a1	Per KVA	290.00	290.00
6	220	a2	MD Penalty		0.00
7	01-06-2024 TO 30-06-2024		ಒಟ್ಟು ಫಿಕ್ಸ್/ದಿಮೆಂಡ್ ಶುಲ್ಕ / Total Fixed/Demand Charges		57420.00
8	1 st	B	MD Penalty Charges (19-6 X 23 a2)		0
9	Main meter X0452507		ಒಟ್ಟು ಮೊತ್ತ / Total Energy Charges		160602.00
10	(ಎ)ವಿಮರ್ಶೆ / ಉರಬಿ / Energy Import	(ಬಿ)ವಿಮರ್ಶೆ / ಉರಬಿ / Energy Export	D ಶೇರಿ / Tax @ 9% on (C)		13610.70
11	851.76	16.48	E ರಿಬೇಟ್, ಟಿ.ಡಿ.ಡಿ. ಶುಲ್ಕಗಳು / Rebates, TOD Charges, IOD		5095
12	834.72	16.48	F ಪವರ್ ಫ್ಯಾಕ್ಟರ್ ದಂಡ ಶುಲ್ಕ / Power Factor Penalty		0
13	17.04	0	24 ಒಟ್ಟು ಮೊತ್ತ / Total Amount (23 A+B+C+D+E+F)		226538.00
14	1250	1250	25 ವಾಕ / Arrears		639
15	21300	0	26 ಜಮೆ , ಹೊಂದಾಣಿಕೆಗಳು / Credits, Adjustments/Round off adj		227177
16	21300	0	27 ಗ್ರಾಹಕರು ಗುರುತಿಸಬೇಕಾದ ಪಾವತಿಸಬೇಕಾದ ಮೊತ್ತ / Net Amount to be paid by Consumer (24+25-26-27)		0.00
17	21300	0	28 ಗುರುತಿಸಬೇಕಾದ ಪಾವತಿಸಬೇಕಾದ ಮೊತ್ತ / Net Amount to be paid by GESCOM (23-27)		0.00
18	0	0	29 ಪಾವತಿಸಬೇಕಾದ ದಿನಾಂಕ / Due Date for Payment		15-07-2024
19	121.25	0.89	Note: Solar roof top generation is consolidated units of seven individual meters installed on seven individual buildings		
20	0.89	8768	Signature of the AEE		
21	8768		ಕನ್ನಡ ವಿಶ್ವವಿದ್ಯಾಲಯ, ಹಂಪಿ		

Bill Format				Annexure-I	
<p>ಗ್ರಾಮೀಣ ವಿದ್ಯುತ್ ಸಬ್ ಡಿವಿಷನ್ ಹೊಸಪೇಟೆ Rural Sub Division GESCOM Hosapete</p> <p>ಜಿಲ್ಲಾ ಮತ್ತು ವಿದ್ಯುತ್ ವಿತರಣಾ ಕಾರ್ಯಾಲಯ/ವಿದ್ಯುತ್ ಬಳಕೆಯ ಬಿಲ್ಲ OCT-2024 Month's SRTPV Electricity Generation / SEPT-2024 Consumption Bill</p>					
1. ಗ್ರಾಹಕ ಸಂಖ್ಯೆ / KHT	KHT 1		21. ಖರೀದಿ ಬಿಲ್ಲ / Cost of Purchase	ಗ್ರಾಹಕ ಸಂಖ್ಯೆ / Without Subsidy	
2. ಗ್ರಾಹಕ ID / Account ID / Connection ID	B527113545			3/01	
3. ಗ್ರಾಹಕ ಹೆಸರು / Name and Address	The Registrar, Kannada University, Vidyaranya Hampi, Kamalapura, Hosapete(Tq)		22. ಗ್ರಾಹಕ ರೂಪಾಯಿ ಮೊತ್ತದ ಬಿಲ್ಲ / Gross amount payable by GESCOM to Consumer (18 X 21 A or B)	0	
4. ಗ್ರಾಹಕ ಸಂಖ್ಯೆ / Meter-Reader Code	SO Kamalapura		23. ಗ್ರಾಹಕ ರೂಪಾಯಿ ಮೊತ್ತದ ಬಿಲ್ಲ / To be paid by Consumer		
5. ದರ / Tariff	HT2C(1)		A. ನಿರ್ದಿಷ್ಟ ಬಿಲ್ಲ / Fixed Demand Charges	ಬಿಲ್ಲದ ಮೊತ್ತ / ಬಿಲ್ಲದ ಮೊತ್ತ / BIMP/CACUL B	ವಿಲ್ಲದ ಮೊತ್ತ / Amount
6. ಸಂಪನ್ಮೂಲ ಬಿಲ್ಲದ ಮೊತ್ತ / Sanctioned Load in KVA	220				
7. ಬಿಲ್ಲದ ಅವಧಿ / Billing Period	01-09-2024 TO 30-09-2024		a1. Per KVA	290.00	57420.00
8. ಓದಿದ ದಿನಾಂಕ / Reading Date	1 st		a2. MD Penalty		0.00
9. ದಿಕ್ಕಿನ ಬಿಲ್ಲದ ಮೊತ್ತ / Bi-Directional Meter	Main meter X0452507		ಬಿಲ್ಲದ ಮೊತ್ತದ ಮೊತ್ತ / Total Fixed/Demand Charges		
10. ಬಿಲ್ಲದ ಮೊತ್ತ / Energy Recorded	(ಎ) ಬಿಲ್ಲದ ಮೊತ್ತ / Energy Import	(ಬಿ) ಬಿಲ್ಲದ ಮೊತ್ತ / Energy Export	B. ಬಿಲ್ಲದ ಮೊತ್ತದ ಮೊತ್ತ / MD Penalty Charges		
11. ಪ್ರಸ್ತುತ ಓದ / Present Reading	914.37	16.48	C. ಬಿಲ್ಲದ ಮೊತ್ತದ ಮೊತ್ತ / Energy Charges (Units X Rate)		
12. ಹಿಂದಿನ ಓದ / Preveious Reading	898.08	16.48	D. ಬಿಲ್ಲದ ಮೊತ್ತದ ಮೊತ್ತ / Total Energy Charges		
13. ವ್ಯತ್ಯಾಸ / Difference (11-12)	16.29	0	E. ಬಿಲ್ಲದ ಮೊತ್ತದ ಮೊತ್ತ / Rebates, TOD Charges, IOD		
14. ಮೀಟರ್ ಸಂಖ್ಯೆ / Meter Constant	1250	1250	F. ಬಿಲ್ಲದ ಮೊತ್ತದ ಮೊತ್ತ / Power Factor Penalty		
15. ಒಟ್ಟು ಬಿಲ್ಲದ ಮೊತ್ತ / Total Energy Import / Export (13X 14)	20362.5	0	G. ಬಿಲ್ಲದ ಮೊತ್ತದ ಮೊತ್ತ / Total Energy Charges		
16. ನಿವ್ವಳ ಬಿಲ್ಲದ ಮೊತ್ತ / Net Consumption/Export :	20362.5		H. ಬಿಲ್ಲದ ಮೊತ್ತದ ಮೊತ್ತ / Tax @ 9% on (C)		
17. ಗ್ರಾಹಕರಿಗೆ ಪಾವತಿಯಾಗುವ ಬಿಲ್ಲದ ಮೊತ್ತ / Payable by Consumer	20362.5		I. ಬಿಲ್ಲದ ಮೊತ್ತದ ಮೊತ್ತ / Rebates, TOD Charges, IOD		
18. ಗ್ರಾಹಕರಿಗೆ ಪಾವತಿಯಾಗುವ ಬಿಲ್ಲದ ಮೊತ್ತ / Payable by GESCOM	0		J. ಬಿಲ್ಲದ ಮೊತ್ತದ ಮೊತ್ತ / Power Factor Penalty		
19. ದಾಖಲೆ ಮಾಡಿದ ಬಿಲ್ಲದ ಮೊತ್ತ / Recorded MD	66.25		K. ಬಿಲ್ಲದ ಮೊತ್ತದ ಮೊತ್ತ / Total Amount (23 A+B+C+D+E+F)		
20. ಶಕ್ತಿ ಗುಣಕ / Power Factor	0.9		L. ಬಿಲ್ಲದ ಮೊತ್ತದ ಮೊತ್ತ / Arrears		
21. ಬಿಲ್ಲದ ಮೊತ್ತದ ಮೊತ್ತ / SRTPV Meter Details:			M. ಬಿಲ್ಲದ ಮೊತ್ತದ ಮೊತ್ತ / Credits Adjustments/Round off adj		
1. ಬಿಲ್ಲದ ಮೊತ್ತದ ಮೊತ್ತ / SRTPV Meter			N. ಬಿಲ್ಲದ ಮೊತ್ತದ ಮೊತ್ತ / Net Amount to be paid by Consumer [24+25-26-27]		
2. ಪ್ರಸ್ತುತ ಓದ / Present Reading	Solar Generation statement enclosed separately		O. ಬಿಲ್ಲದ ಮೊತ್ತದ ಮೊತ್ತ / Net Amount to be paid by GESCOM [23-27]		
3. ಹಿಂದಿನ ಓದ / Preveious Reading			P. ಬಿಲ್ಲದ ಮೊತ್ತದ ಮೊತ್ತ / Due Date for Payment		
4. ವ್ಯತ್ಯಾಸ / Difference (2 - 3)	0		Q. ಬಿಲ್ಲದ ಮೊತ್ತದ ಮೊತ್ತ / Total Solar Energy Generated (4 X 5)		
5. ಮೀಟರ್ ಸಂಖ್ಯೆ / Meter Constant	0		Signature of the AEE		
6. ಒಟ್ಟು ಬಿಲ್ಲದ ಮೊತ್ತದ ಮೊತ್ತ / Total Solar Energy Generated (4 X 5)	5035				

4679	ಪಾವತಿದೇ ಕಡೆಗೆ ಒಪ್ಪಾಂಶ / 11
------	----------------------------

Paid and Cancelled

NET METERING

ಗುಲ್ಬರ್ಗಾ ಜಿಲ್ಲಾ ಸರಬರಾಜು ಕಂಪನಿ ಸೀಯಮಿಷನ್

O&M SECTION OFFICE, GESCOM KAMALAPUR
ಕೆಎಂಸಿಒ ಒಫೀಸ್, ಗುಲ್ಬರ್ಗಾ ಜಿಲ್ಲಾ ಸರಬರಾಜು ಕಂಪನಿ ಸೀಯಮಿಷನ್

DECEMBER-2024 Month's SRTPV Electricity Generation / NOV-2024 Consumption Bill

PA: 02.07.2019	Date of Synchronization: 16.09.2019		Date of Last Calibration: 10.07.2024	
SRTPV / RRNO	KHTI	21	ಬರಹಿ ದೇ / Cost of Power Purchase	
SRTPV ID / Account ID	527113545		Without Subsidy	With Subsidy
SRTPV Name / Name and Address	The Registrar, Kannada University, Vidyanagara - Hampi, Kamalapur	22	3.07	0.00
SRTPV MR Code	0	23	ಗ್ರಾಹಕರು ಗುಣಿಸಲಾಗುವ ಬಿಲ್ / Gross Amount payable by GESCOM to Consumer (18*21 A or B)	
SRTPV Tariff	HT 2 C i	A	ಗ್ರಾಹಕರು ಗುಣಿಸಲಾಗುವ ಬಿಲ್ / To be paid by the Consumer	
SRTPV SL/CD	220 KVA		SL/CD	ಮೊತ್ತ / Amount
SRTPV Billing Period	01.11.2024 To 30.11.2024		Per KVA	290.00
SRTPV Capacity	150 KWP		90% of CD	220.00
SRTPV Directional Meter SI No	917317	B	Billing Maximum Demand	198.00
10	SRTPV Energy Recorded	(A) Import (B) Export	C	57420.00
11	ಗುಣಿಸಲಾಗುವ / Present Reading	947.23	16.48	84
12	ಹಿಂದಿನ ಗುಣಿಸಲಾಗುವ / Previous Reading	931.25	16.48	D
13	ವ್ಯತ್ಯಾಸ / Difference (11-12)	15.98	0	E
14	ಮೀಟರ್ ಗುಣಿಸಲಾಗುವ / Meter Constant	1250	1250	F
15	ಒಟ್ಟು ಜನರಲ್ ಬಿಲ್ / Total Energy Import/Export (13*14)	19975	0	G
16	ಒಟ್ಟು ಜನರಲ್ ಬಿಲ್ / Net Consumption/Export :	H	ಒಟ್ಟು ಜನರಲ್ ಬಿಲ್ / Energy Charges [Units*Rate]	
17	15A - 15B = Plus ಜನರಲ್ ಬಿಲ್ / Net Consumption (Payable by Consumer)	19975	I	ಮೊತ್ತ / Amount
18	15B - 15A = Plus ಜನರಲ್ ಬಿಲ್ / Net Export (Payable by GESCOM)	0	J	Entire Consumption
19	ಜನರಲ್ ಬಿಲ್ / Recorded Import MD	0.067	K	7.10
20	ಜನರಲ್ ಬಿಲ್ / Import Power Factor	0.92	L	19975
II. ಜನರಲ್ ಬಿಲ್ / SRTPV Meter Details: L&T, 12.5/1 A		24	0.33	6591.75
1	ಜನರಲ್ ಬಿಲ್ / SRTPV Meter SI NO-	15195974	25	12764.03
2	ಗುಣಿಸಲಾಗುವ / Present Reading	Solar Generation statement enclosed separately	26	0.00
3	ಹಿಂದಿನ ಗುಣಿಸಲಾಗುವ / Previous Reading		27	0.00
4	ವ್ಯತ್ಯಾಸ / Difference (2 - 3)	4389	28	0.00
5	ಮೀಟರ್ ಗುಣಿಸಲಾಗುವ / Meter Constant	1	29	0.00
6	ಒಟ್ಟು ಜನರಲ್ ಬಿಲ್ / Total Solar Energy Generated	4389	ಜನರಲ್ ಬಿಲ್ / Due Date for Payment	
			15 December 2024	

Paid and Cancelled